

Date: 14th February, 2024

To

Department of Corporate services

BSE Limited

1st Floor, New Trading Ring, Rotunda Building, Phiroze Jeejeebhoy Towers, Dalal Street, Fort,

Mumbai-400001

Scrip Code: - 540425

To

Listing Department

National Stock Exchange of India Limited

Exchange Plaza, Plot No. C-1, G Block, Bandra Kurla Complex,

Bandra (E)

Mumbai- 400051

Symbol-SHANKARA

Subject: Submission of Newspaper Advertisement

Dear Sir/ Madam,

In terms of Regulation 47 of the SEBI (Listing Obligations and Disclosure Requirements) Regulations, 2015, we submit herewith copies of Newspaper Advertisements published in "Business Standard" (English Newspaper) and "Kannada Prabha" (Kannada Newspaper) on 14th February, 2024with respect to the Un-audited Financials of the Company for the quarter ended 31st December, 2023.

We request you to take the same on record.

Thanking You,

Yours faithfully,

FOR SHANKARA BUILDING PRODUCTS LIMITED

Digitally signed by EREENA VIKRAM DN: cn=EREENA VIKRAM c=IN o=PERSONAL Date: 2024-02-14 19:26+05:30

EREENA VIKRAM

Company Secretary & Compliance Officer

Encl: As above



SEPC Limited

CIN:L74210TN2000PLC045167 Regd Office: 4th Floor, Boscon Futura SV, Door No.10/1, Venkatnarayana Road, T Nagar, Chennai -600017 Website: www.sepc.in

Extract of Consolidated Unaudited Financial Results for the Quarter & Nine Months Ended 31 December 2023

	Quarter Ended Nine Months Ended							
S.			Quarter Ended		Year ended			
o. No.	Particulars	31.12.2023	30.09.2023	31.12.2022	31.12.2023	31.12.2022	31.03.2023	
		Unaudited	Unaudited	Unaudited	Unaudited	Unaudited	Audited	
1	Total Income from Operations (Net)	16,081.06	13,877.95	12,402.22	44,544.54	24,875.35	39,887.8	
2	Profit / (Loss) for the period (before Tax, Exceptional and/or Extraordinary items)	553.47	565.15	103.37	1,611.71	(12,290.99)	(11,283.5	
3	Profit for the period before Tax (after Exceptional and /or Extraordinary items)	553.47	565.15	388.86	1,611.71	1,524.14	2,531.	
4	Profit/ (Loss) for the period after tax (after Exceptional and/or Extraordinary items)	553.47	565.15	388.86	1,611.71	1,524.14	(490.3	
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	564.68	576.97	485.27	1,659.38	1,526.78	(558.5	
6	Equity Share Capital (Face value of Rs 10/- each)	140,981.36	137,142.90	132,152.90	140,981.36	132,152.90	132,152.	
7	Reserves (excluding Revaluation reserve) as shown in the Audited Balance Sheet of the Previous Year.		-			-	(23,503.3	
8	Earnings Per Share (of Rs. 10/- each)		·					
	(a) Basic	0.04	0.04	0.03	0.12	0.13	(0.0)	
	(b) Diluted	0.04	0.04	0.03	0.12	0.13	(0.0)	

Note:

1. The above unaudited consolidated financial results for the quarter and nine months ended December 31,2023 were reviewed by the Audit Committee and approved by the Board of Directors of the Company at their meetings held on February 13, 2024.

- The above is an extract of the detailed results for the quarter and nine months ended December 31, 2023 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The detailed results for the quarter and nine months ended December 31, 2023 are available on the Stock Exchanges Website www.bseindia com and www.nseindia.com and on the website of the Company www.sepc.in
- The Unaudited Standalone Results for the quarter and Nine Months ended December 31. 2023 are hereunder

						Rs lakhs	
	Quarter Ended					Year ended	
Particulars	31.12.2023	30.09.2023	31.12.2022	31.12.2023	31.12.2022	31.03.2023	
Total Income from Operations	16,081.08	13,812.51	12,366.57	44,479.12	24,060.42	39,093.96	
Profit/ (Loss) for the period (before Tax, Exceptional and/or Extraordinary items)	561.08	542.66	87.05	1,622.19	(13,010.82)	(11,925.42)	
Profit/ (Loss) for the period after tax (after Exceptional and/or Extraordinary items)	561.08	542.66	372.54	1,622.19	804.31	(1,132.24)	
Total Comprehensive Income for the period [Comprising Profit/(Loss) for the period (after tax) and Other Comprehensive Income (after tax)]	572.29	554.48	468.95	1,669.86	806.95	(1,200.41)	
, ,				,			

Place : Chennai Date: 13th February 2024

For SEPC Limited N K Suryanarayana Managing Director & CEO



POSTAL BALLOT NOTICE

Notice is hereby given that pursuant to and in compliance with the provisions of Sections 108, 110 and other applicable provisions, if any, of the Companies Act, 2013 read with Rules 20 and 22 of the Companies (Management and Administration) Rules, 2014 (including any statutory modification(s) or re-enactment thereof for the time being in force), Regulation 44 of the Securities and Exchange Board of India (Listing Obligations and Disclosure Requirements) Regulations, 2015, Secretarial Standard on General Meetings, General Circular No. 14/2020 dated 8th April, 2020 and General Circular No. 17/2020 dated 13th April, 2020, read with relevant circulars, including the latest General Circular No. 09/2023 dated 25th September, 2023 issued by the Ministry of Corporate Affairs (collectively "MCA Circulars") and any other applicable laws, rules, regulations, circulars and notifications, the items of special business as set out in the Notice of Postal Ballot dated 30th January, 2024 ("Postal Ballot Notice"), seeking approval for the appointment / re-appointment of the Independent Directors, are proposed to be transacted by means of postal ballot, only through mote e-voting process by the members of Cheviot Company Limited ("the Company").

In accordance with the clarifications given in the MCA Circulars, the communication of assent or dissent of the members on the item of special business proposed to be transacted by means of postal ballot would take place only through remote e-voting facility. The cut-off date for determining the eligibility to vote by electronic means on the business to be transacted through Postal Ballot Friday, 9th February, 2024.

The Company has engaged the services of National Securities Depository Limited ("NSDL") for providing remote e-voting facility The remote e-voting will commence at 9.00 a.m. IST on Wednesday, 14th February, 2024 and will end at 5.00 p.m. IST on Thursday 14th March, 2024. During remote e-voting period, members of the Company holding shares in physical or dematerialised form as on the cut-off date are requested to record their assent or dissent on the resolutions proposed to be transacted by means of Postal lot, only through remote e-voting process by selecting EVEN - 127823. Voting by electronic means shall not be allowed beyond 5:00 p.m. IST on Thursday, 14th March, 2024. The remote e-voting module shall be disabled by NSDL for voting thereafter. The voting rights of members shall be in proportion to their share in the paid-up ordinary share capital of the Company as on the cut-off date. Once the vote on a resolution is cast, the member shall not be able to change it subsequently. The detailed procedure for remote e-voting have been explained in the Postal Ballot Notice including the manner in which the members holding shares in physical form or who have not registered their e-mail address, can procure their User ID and Password to avail remote e-voting facility.

Members are hereby informed that the Company has completed the dispatch of Postal Ballot Notice on 13th February, 2024, by email only, to the members of the Company whose name appeared in the Register of Members or in the Register of Beneficial Owners naintained by the depositories as on the cut-off date and whose email IDs are available with the Company / Registrar / Depositories for seeking their assent / dissent on the resolutions set out in the Postal Ballot Notice.

The Postal Ballot Notice is also available on the website(s) of the Company (https://www.cheviotgroup.com), remote e-voting service provider viz. NSDL (https://www.evoting.nsdl.com) and stock exchange(s) where the shares of the Company are listed viz. BSE Limited (https://www.bseindia.com). Members holding shares on the cut-off date, who may not have received this Postal Ballot Notice due to non-registration of their email address or any other reason, are requested to download this Postal Ballot Notice from any of the above website(s) to read the instructions for remote e-voting and record their assent or dissent through remote e-voting module of NSDL on the business set out in the Postal Ballot

In view of the clarifications given in the MCA Circulars, the Postal Ballot Notice was sent only through electronic mode to those members who have registered their e-mail address with the Company / Registrar / Depositories. Accordingly, physical copy of the Postal Ballot Notice along with Postal Ballot Form accompanied by a postage pre-paid reply envelope addre is not being sent to the members for this Postal Ballot

Any person who was not a member on the cut-off date should treat the Postal Ballot Notice for information purpose only. The Board of Directors of the Company have appointed Mr. Mohan Ram Goenka, a practising company secretary, to act as Scrutinize to conduct the Postal Ballot through remote e-voting process in a fair and transparent manner. The Scrutinizer shall submit his repor to the Chairperson or to a person authorised by him in writing and the results of postal ballot will be declared on or before 5:00 p.m. IST on Monday, 18th March, 2024 at the Registered Office of the Company by placing the results of the Postal Ballot along with the Scrutinizer's Report on the website of the Company (https://www.cheviotgroup.com) and displayed on the Notice Board at the Registered Office of the Company. The results will also be displayed on the website of remote e-voting service provider viz. NSDL (https://www.evoting.nsdl.com) and submitted to the stock exchange(s) where the shares of the Company are listed viz. BSE Limited (https://www.bseindia.com) and National Stock Exchange of India Limited (https://www.nseindia.com).

n case of any query / grievance connected with remote e-voting, members may refer to the Frequently Asked Questions (FAQs) for Shareholders and e-voting User Manual for Shareholders available at the download section of https://www.evoting.nsdl.com or call on the toll-free no.: (022) 4886 7000 or (022) 2499 7000 or send a request to Ms. Pallavi Mhatre, Senior Manager at evoting @nsdl.co.in. Member(s), who are yet to register their email address or wish to update their email address, are requested to follow the below

1 1				
1 1 111	/Silva	11011	11	

Date: 13.02.2024 Place: Kolkata

Members holding shares in

Please submit Form ISR-1 duly filled and signed to M/s Maheshwari Datamatics Private Limited, Registrar and Share Transfer Agent (RTA) by email at mdpldc@yahoo.com or by post to 23, R. N. Mukherjee Road, 5th Floor, Kolkata - 700001. Form ISR-1 is available for download on

RTA website "https://www.mdpl.in". Please contact your Depository Participant (DP) to register / update your email address and / or nbers holding shares in other details in your DEMAT account, as per the process advised by your DP.

For more details, members are requested to refer to the Postal Ballot Notice

For Cheviot Company Limited Aditya Banerje

Company Secretary and Compliance Office **CHEVIOT COMPANY LTD.**

CIN: L65993WB1897PLC001409 ● +91 82320 87911/12/13 ● cheviot@chevjute.com ● www.cheviotgroup.com 24 Park Street, Celica House, 9th Floor, Celica Park, Kolkata: 700 016, West Bengal, India.



Regd. Office: BPL Works, Palakkad - 678 007, Kerala. CIN: L28997KL1963PLC002015

e-mail: investor@bpl.in, URL: www.bpllimited.com, Tel: No.+91 80 25589109

Statement of Standalone/Consolidated unaudited financial results for the quarter ended 31st December 2023

(INR Lakhs) Standalone Consolidated SI **Particulars** 31-12-2023 | 31-12-2022 | 31-03-2023 | 31-12-2023 | 31-12-2022 | 31-03-2023 No (Audited) (Unaudited) (Unaudited) (Unaudited) (Unaudited) (Audited) 1,457.79 Total Income from Operations 1,307.61 6,201.93 1,442.35 1,309.79 6,210.33 Net Profit / (Loss) for the period (before Tax. Exceptional and/or Extraordinary 1,251.04 167.73 69.86 1,316.80 145.76 66.39 items) Net Profit / (Loss) for the period 1.316.80 66.39 1.251.04 before tax (after Exceptional and/or 167.73 69.86 145.76 Extraordinary items#) Net Profit / (Loss) for the period after tax (after Exceptional and/or Extraordinary 167.73 69.86 571.67 145.76 66.39 505.91 items#) Total Comprehensive Income for the period [Comprising Profit / (Loss) 7,043.79 6,978.02 167.73 69.86 145.76 66.39 for the period (after tax) and Other Comprehensive Income (after tax)] 4,897.67 4,897.67 4,897.67 Paid up Equity Share Capital 4,897.67 4,897.67 4,897.67 Securities Premium Account 9.64 9.64 9.64 9.64 9.64 9.64 8. Net worth 24,979.22 30,456.57 23,596.15 38,455.88 30,456.57 37,077.31 9. Debt Equity Ratio 0.03 0.07 0.01 0.06 0.07 0.06 "Earnings Per Share (of Rs.10/each) (for continuing and discontinued 10 operations) -1 Basic: 0.34 0 14 14 38 0.30 0 14 14.25 0.34 14.38 14.25 2. Diluted: 0.14 0.30 11 Capital Redemption Reserve 5,333.00 5,333.00 5.333.00 5.333.00 5.333.00 5.333.00 12. Debenture Redemption Reserve 13. Debt Service Coverage Ratio 15.54 4.06 6.19 14.08 3.97 10.22

14. Interest Service Coverage Ratio 2.78 12.14 5.01 10.69 4.25 9.13 # - Exceptional and/or Extraordinary items adjusted in the Statement of Profit and Loss in accordance with Ind AS Rules wherever applicable.

Notes: a) The above is an extract of the detailed format of quarterly financial results filed with the Stock Exchanges under Regulation 52 of the SEBI (LODR) Regulations. The full format of the quarterly financial results is available on the websites of the Stock Exchanges and the listed entity. b) For the other line items referred in regulation 52 (4) of the SEBI (LODR) Regulations, pertinent disclosures have been made to the National Stock Exchange and Bombay Stock Exchange and can be accessed on the URL (www.bseindia.com, www.nseindia.com). c) There is no impact on net profit/ loss, total comprehensive income or any other relevant financial item due to changes in accounting policies.

> For **BPL Limited** Ajit G Nambiar Chairman & Managing Director

> > (46.50)

(12.35



URAVI T AND WEDGE LAMPS LIMITED

CIN: L31500MH2004PLC145760 Address : Shop No. 329, Avior, Nirmal Galaxy, L. B. S. Marg, Mulund (W), Mumbai-400 080 INDIA Tel. No.: +91 22 2565 1355, Email id:-info@uravilamps.com, Website:-www.uravilamps.com EXTRACT OF UN-AUDITED FINANCIAL RESULTS FOR THE QUARTER AND NINE MONTHS ENDED DECEMBER 31, 2023

AIK	ACT OF UN-AUDITED FINANCIAL RESULTS FOR THE				
		₹i	n Lakhs (ex	cept Earning	
Sr.	Deutlenden		Nine Months Ended		
Vo.	Particulars	31-Dec-23	30-Sep-23	31-Dec-22	31-Dec-23
		(Un-Audited)	(Un-Audited)	(Un-Audited)	(Un-Audited)
1	INCOME				
a.	Revenue from operation	1,152.50	1,062.08	845.69	3,090.96
b.	Other Income	6.05	19.47	28.67	43.65
	Total Income	1,158.55	1,081.55	874.36	3,134.61
2	Total Expenses	1,116.77	1,001.69	825.68	2,959.98
3	Profit / Loss Before				
3	Exceptional Iteams and tax (1-2)	41.79	79.87	48.68	174.62
	Exceptional Iteams				
4	Profit / (Loss) before tax	41.79	79.87	48.68	174.62
5	Tax Expense				
	Current Tax	12.73	25.41	17.09	54.94
	Deferred Tax	(9.42)	(3.07)	(0.96)	(38.28)
6	Net Profit / (Loss) after tax (4-5)	38.47	57.53	32.55	157.96
7	Other Comprehensive Income				
	Items that will not be reclassified into Profit or Loss	2.43	(2.92)	(3.59)	(0.49)
8	Total Comprehensive Income for the period (After tax) (5+6)	40.90	54.61	28.96	157.47
9	Paid-up Equity Share Capital (Face Value of ₹ 10 /- each)	1,100.00	1,100.00	1,100.00	1,100.00
10	Reserves (excluding Revaluation Reserve) as shown in the Audited Balance Sheet of the previous year	NA	NA	NA	NA
1	Earnings per Equity Share (of ₹ 10/- each)				
	Basic	0.35	0.52	0.30	1.44
	Restated	0.35	0.52	0.30	1.44

The above is an extract of the detailed format of Financial Results filed with the Sto Exchanges under Regulation 33 of the SEBI (Listing and Other Disclosure Requirements Regulations, 2015. The full format of the Results are available on the websites of the Stoc exchange(s) i. e. https://www.bseindia.com & https://www.nseindia.com and on the ebsite of the Company at https://www.uravilamps.com

Date: 12.02.2024

Uravi T and Wedge Lamps Limited Mr. Niraj Gada Managing Director & CEO

DIN: 00515932

61.77

SEMAC

Semac Consultants Limited

(Formerly Known as Revathi Equipment Limited) Registered Office: Pollachi Road, Malumachampatti Post, Coimbatore - 641 050 Phone: +91-4226655111

CIN:L29120TZ1977PLC000780

0.83

STATEMENT OF UNAUDITED FINANCIAL RESULTS FOR THE QUARTER ENDED DECEMBER 31, 2023 (Rs. In Lakhs except per share data) STANDAL ONE CONSOLIDATED Quarter Ende Nine Months Ended ear Ende Quarter End Nine Mo hs Ended Year Ende Particulars 31st Dec 2023 31st Dec 2023 30th Sep 31st Dec 31st Dec 2022 31st Marcl 30th Sei 31st Dec 31st Marc 2023 2023 (Audited) (Audited Total Income from Operations (net) 2,294.28 1,736.20 9,786.23 8,974.38 23,291.48 30,607.72 2,787.83 2,359.91 10,354.67 10,706.14 25,066.95 32,969.66 Net Profit/(Loss) for the period before tax (341.50 2,438.12 2,097.05 (269.43 770.60 2,210.08 (384.86 25.74 Net Profit/(Loss) for the period after tax 1,666.87 1,449.33 (1,584.55 1,469.74 Total Comprehensive Income for the period (Comprising Profit/(Loss) for the period (after tax and other Comprehensive Income (after tax) 1,448.64) (379.99 24.94 (1,714.83)1,288.28 1,655.43 (1,448.94) (356.42)104.74 (1,614.70) 1,560.25 2,002.87 Equity Share Capital 311.73 311.73 311.73 311.73 311.73 311.73 311.73 311.7 311.73 Reserves (excluding Revaluation Reserve)as shown in the Audited Balance Sheet of the 10137.90 11028.99 previous year Earnings per equity share - Basic 61.77

Earnings per equity share - Diluted

ate: 13th February 2024

Place: Gurgaon

Place: Bangalore Date: 13th February 2024

> 1) The above is an extract of the detailed format of Quarterly / Annual Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The detailed unaudited financial results and this extract were reviewed and recommended by the audit committee and approved by the board of directors of the company at their respective meeting held on February 13th, 2024. The full format of the Quarterly and Annual Financial Results are available on the websites of the

(55.11)

Stock Exchanges www.nseindia.com and www.bseindia.com and in company's website https://semacconsultants.com/
The unaudited financial results, for the quarter and Nine Month ended December 31, 2023 have been reviewed by the auditor and expressed an unmodified opinion on the unaudited for and on behalf of the Board

41.53

(46.49)

53.47

Abhishek Dalmia DIN: 00011958

2.88



Consolidated Unaudited financial results for the quarter and nine months ended 31st December 2023

	For	the quarter en	ded	For the nine i	For the nine months ended		
Particulars	31.12.2023	30.09.2023	31.12.2022	31.12.2023	31.12.2022	31.03.2023	
	(Unaudited)	(Unaudited)	(Unaudited)	(Unaudited)	(Unaudited)	(Audited)	
Total Income from Operations (net)	1,179.06	1,143.07	1,083.99	3,454.72	2,826.55	4,037.42	
Net Profit for the period (before Tax, Exceptional and/or Extraordinary items)	28.29	24.47	22.75	75.93	58.43	84.37	
Net Profit for the period before Tax (after Exceptional and/or Extraordinary items)	28.29	24.47	22.75	75.93	58.43	84.37	
Net Profit for the period after Tax (after Exceptional and/or Extraordinary items)	21.42	18.21	16.37	56.91	43.91	63.05	
Total Comprehensive Income for the period [Comprising Profit for the period (after tax) and Other Comprehensive Income (after tax)]	21.53	18.30	16.46	57.15	44.00	63.17	
Equity Share Capital (Face Value of ₹10/- each)	24.25	22.85	22.85	24.25	22.85	22.85	
Reserves(excuding Revaluation reserve as per balance sheet of previous year)						620.24	
Earnings per share (of ₹10/- each) - not annualised /annualised for the year ended 31-03-2023							
Basic & Diluted (₹)	9.06	7.97	7.16	24.62	19.22	27.59	
Key results of Shankara Building Products Limited on a standalone basis							
Total Income	1,181.06	1,188.57	1,113.30	3,543.89	2,812.93	4,043.53	
Profit before tax	25.48	21.11	22.48	65.70	54.92	76.25	
Profit after tax	19.30	15.71	16.14	49.26	41.33	57.02	
Total Comprehensive Income	19.39	15.80	16.24	49.47	41.41	57.12	

Place: Bengaluru

Date: 13th February 2024

The above is an extract of the detailed format of Quarterly and Annual Financial Results filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of the financial results are available on the Stock Exchange websites www.bseindia.com, www.nseindia.com and Company's website www.shankarabuildpro.com **SUKUMAR SRINIVAS**

SHANKARA BUILDING PRODUCTS LIMITED CIN: L26922KA1995PLC018990, Registered Office: G-2, FARAH WINSFORD, 133, INFANTRY ROAD, BENGALURU - 560 001

Website: www.shankarabuildpro.com, Email: compliance@shankarabuildpro.com





Managing Director

PUBLIC NOTICE

This is to inform to the General Public that my client SRI.CHALAPATHI.H.M

Son of Late Muniswamy has lost the original of Sale deed dated 22.09.1994

executed by Sri.Lakkappa in favour of Sri.Babu.K which is registered as

document No.6375/1994-95 of Book-I

Volume-1044 at the pages 180 to 184 in the office of Sub-Registrar, Kengeri Bengaluru, pertaining to the immovable

property bearing Site No.56, Khatha No.33, Khatha SI.No.322 situated at

Honniganahatti Village, Tavarekere Hobli, Bengaluru South Taluk some

months back in transit. In case the same

is traced by anybody they should hand over the same to the undersigned and

also in case anybody is having any claim

charge or interest over the said property they shall lodge their objections with the

undersigned within SEVEN DAYS from

D.S. BHAT, Advocate, M/S BHAT ASSOCIATES,

1st Main, 5th Cross, Yeshwanthpur, BENGALURU - 560 022.

Mob: 9916994581 BENGALURU, DATE:13.02.2024

the date of Publication of this Notice.



2023 ಡಿಸೆಂಬರ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಕ್ರೋಢೀಕೃತ ಆಡಿಟ್ ಮಾಡಿಲ್ಲದ ಹಣಕಾಸು ಫಲಿತಾಂಶಗಳು

(₹ಕೋಟಿಗಳಲ್ಲಿ, ಪ್ರತಿ ಷೇರು ಡೇಟಾ ಹೊರತುಪಡಿಸಿ)

					E -	
ವಿವರಗಳು	ಕೊ	ನೆಯಾಗುವ ತ್ರೈಮಾ	ಸಿಕಕ್ಕೆ	ಒಂಬತ್ತು ತಿಂಗಳ ಮುಕ್ತಾಯಕ್ಕೆ		ವರ್ಷಾಂತ್ಯಕ್ಕೆ
	31.12.2023	30.09.2023	31.12.2022	31.12.2023	31.12.2022	31.03.2023
	(ಆಡಿಟ್ ಮಾಡಿಲ್ಲದ)	(ಆಡಿಟ್ ಮಾಡಿಲ್ಲದ)	(ಆಡಿಟ್ ಮಾಡಿಲ್ಲದ)	(ಆಡಿಟ್ ಮಾಡಿಲ್ಲದ)	(ಆಡಿಟ್ ಮಾಡಿಲ್ಲದ)	(ಆಡಿಟ್ ಮಾಡಿದ
ಕಾರ್ಯಾಚರಣೆಗಳಿಂದ ಒಟ್ಟು ಆದಾಯ (ನಿವ್ವಳ)	1,179.06	1,143.07	1,083.99	3,454.72	2,826.55	4,037.42
ಅವಧಿಗೆ ನಿವ್ವಳ ಲಾಭ (ತೆರಿಗೆ, ವಿಶೇಷ ಮತ್ತು/ಅಥವಾ ಎಕ್ಸ್ಟ್ರಾಆರ್ಡಿನರಿ ಐಟಂಗಳಿಗೂ ಮೊದಲು)	28.29	24.47	22.75	75.93	58.43	84.37
ತೆರಿಗೆಗೂ ಮೊದಲು ಅವಧಿಗೆ ನಿವ್ವಳ ಲಾಭ (ವಿಶೇಷ ಮತ್ತು/ಅಥವಾ ಎಕ್ಸ್ ಟ್ರಾಆರ್ಡಿನರಿ ಐಟಂಗಳಿಗೂ ನಂತರ)	28.29	24.47	22.75	75.93	58.43	84.37
ತೆರಿಗೆಗೂ ನಂತರ ಅವಧಿಗೆ ನಿವ್ವಳ ಲಾಭ (ವಿಶೇಷ ಮತ್ತು/ಅಥವಾ ಎಕ್ಸ್ ಬ್ರಾಆರ್ಡಿನರಿ ಐಟಂಗಳಿಗೂ ನಂತರ)	21.42	18.21	16.37	56.91	43.91	63.05
ಅವಧಿಗೆ ಒಟ್ಟು ಸಮಗ್ರ ಆದಾಯ [ಅವಧಿಗೆ ಸಂಯೋಜನೆ ಲಾಭ (ತೆರಿಗೆ ನಂತರ) ಮತ್ತು ಇತರ ಸಮಗ್ರ ಆದಾಯ (ತೆರಿಗೆ ನಂತರ)]	21.53	18.30	16.46	57.15	44.00	63.1
ಈಕ್ಷಿಟಿ ಷೇರು ಬಂಡವಾಳ (ಮುಖ ಬೆಲೆ ₹ 10/– ತಲಾ)	24.25	22.85	22.85	24.25	22.85	22.8
ಮೀಸಲು (ಹಿಂದಿನ ವರ್ಷದ ಬ್ಯಾಲೆನ್ಸ್ ಶೀಟ್ ಪ್ರಕಾರ ಮರುಮೌಲ್ಯೀಕರಣ ಮೀಸಲು ಹೊರತುಪಡಿಸಿ)						620.24
ಪ್ರತಿ ಷೇರಿಗೆ ಗಳಿಕೆ (ತಲಾ ₹ 10/–) – ವಾರ್ಷಿಕಗೊಳಿಸಿಲ್ಲದ/31–03–2023 ಗೆ ಕೊನೆಯಾದ ವರ್ಷಕ್ಕೆ ವಾರ್ಷಿಕಗೊಳಿಸಿದ						
ಪ್ರಾಥಮಿಕ ಮತ್ತು ವಿಕೇಂದ್ರೀಕೃತಗೊಳಿಸಿದ (₹)	9.06	7.97	7.16	24.62	19.22	27.5
ಪ್ರತ್ಯೇಕ ಆಧಾರದಲ್ಲಿ ಶಂಕರ ಬಿಲ್ಡಿಂಗ್ ಪ್ರಾಡಕ್ಟ್ಸ್ ಲಿಮಿಟೆಡ್ನ ಪ್ರಮುಖ ಫಲಿತಾಂಶಗಳು						
ಒಟ್ಟು ಆದಾಯ	1,181.06	1,188.57	1,113.30	3,543.89	2,812.93	4,043.53
ತೆರಿಗೆಗೂ ಮುನ್ನ ಲಾಭ	25.48	21.11	22.48	65.70	54.92	76.2
ತೆರಿಗೆ ನಂತರ ಲಾಭ	19.30	15.71	16.14	49.26	41.33	57.0
ಒಟ್ಟು ಸಮಗ್ರ ಆದಾಯ	19.39	15.80	16.24	49.47	41.41	57.1

ಬಲ್ಲೇತೆ. 2023 ಡಿಸೆಂಬರ್ 31 ಕ್ಕೆ **ಕೊನೆಗೊಂಡ** ತ್ರೈಮಾಸಿಕ ಮತ್ತು ಒಂಬತ್ತು ತಿಂಗಳುಗಳಿಗೆ ಆಡಿಟ್ ಮಾಡಿಲ್ಲದ ಹಣಕಾಸು ಫಲಿತಾಂಶಗಳ ವಿವರವಾದ ಹೇಳಿಕೆಯು ಷೇರು ವಿನಿಮಯ ಮಂಡಳಿ ವೆಬ್ಸೈಟ್ಗಳಾದ www.bseindia.com, www.nseindia.com ಮತ್ತು ಕಂಪನಿ ವೆಬ್ಸೈಟ್ www.shankarabuildpro.com ನಲ್ಲಿ ಲಭ್ಯವಿದೆ.

ಸ್ಥಳ : ಬೆಂಗಳೂರು ದಿನಾಂಕ : 13 ನೇ ಫೆಬ್ರವರಿ 2024 ಸುಕುಮಾರ್ ಶ್ರೀನಿವಾಸ್ ವ್ಯವಸ್ಥಾಪಕ ನಿರ್ದೇಶಕ DÍN: 01668064

ಶಂಕರ ಬಿಲ್ಲಿಂಗ್ ಪ್ರಾಡಕ್ಸ್ನ್ ಲಿಮಿಟೆಡ್

CIN: L26922KA1995PLC018990, ನೋಂದಾಯಿತ ಕಚೇರಿ: ಜಿ-2, ಫರಾ ವಿನ್ಫರ್ಪೂರ್ಡ್, 133, ಇನ್ಫರಟ್ಟಿ ರಸ್ತೆ, ಬೆಂಗಳೂರು - 560 001 ವೆಬ್ಸ್ಟೆಟ್: www.shankarabuildpro.com, ಇಮೇಲ್: compliance@shankarabuildpro.com

Adfactors 589

IN THE COURT OF THE LXXXVII ADDL.

CITY CIVIL AND SESSIONS JUDGE AT BENGALURU (CCH-88) Com. Original Suit No.1498/2023

Com. Original Suit No.1498/2023
BETWEEN: State Bank of India, SME
Centre, Peenya, LOTUS, # 161, 10th Main
Road, 3rd Phase, Peenya Industrial Area,
Peeyna, Bangalore-560 058. Represented by
its Chief Manager (M), Sri Rakesh
Ghodeswar, aged about 39 years, S/o.
Bhojaraj Ghodeshwar, Mobile No.
9 4 5 1 7 5 8 9 8 . E - m a i I:
agmsmecc3.zoban1@sbi.co.in ...
PLAINTIFF

AND: M/s. Ambika Engineering, Rep. By its Proprietor, Miss. T. Ambika, No.130, Kempaiah Garden, BTS 9 Depot, 4th Phase,

Peenya Industrial Estate, Bengaluru Urban 560 058. PH: 9343428858.... **DEFENDANT**

SUMMONS TO DEFENDANT UNDER V

RULE 20 OF CPC

M/s. Ambika Engineering, Rep: By its Proprietor, Miss. T. Ambika, No.130, Kempaiah Garden, BTS 9th Depot, 4th Phase, Peerya Industrial Estate, Bengaluru Urban-560 058. PH:9343428858.

Whereas the Plaintiff Bank has filed the

above Commercial Original Suit against you and others for recovery Rs. 13,72,337.00/-(Rupees Thirteen Lakhs Seventy-Two Thousand Three Hundred Thirty-Seven Only)

along with present and future interest at the rate of 17.75% per annum compounded quarterly plus 2% p.a. towards penal charges. Therefore, you are hereby Summoned to appear before CCH-88 Court on 11/03/2024 at 11:00 A.M either in person or by a pleader duly instructed and

person or by a pleader duly instructed and able to answer all material questions relating

Take notice that in default of your

Given under my hand and seal of the court on this 08/02/2024

By order of the Court, Sheristedar, City Civil

Advocate for Plaintiff M/s. DAIVAS ASSOCIATES

Smt. SOWBHAGYA .V

No. 1059/C, First Floor, 18th 'B' Main, 64th Cross, 5th Block, Rajajinagar, Bengaluru-560010.

ದಿನಾಂಕ : 11-09-2023

Court, Bengaluru.

mmercial Original Suit will be heard and

to the above Commercial Original Suit.

PUBLIC NOTICE

TO WHOMSOEVER IT MAY CONCERN Our client M/s. Sri Kanyaka Financ Corporation having its office at # 66, Jewellers Street, Bangalore, have lost the Javeniers Steet, Bangalove, Indee lost officiologing documents (1) Sale Deed dt:-13.08.1969 in favour of Sri. PV. Balakrishna Reddy, which document is registered as No. 1999/69-70, Book I, Vol. 2205, pages 77-79, in the Office of the Head Quarters Sub-Registrar, Gandhinagar, Bangalore and (2) Sanction Plan dt:- 28.06.1968 (3) Original Possession Certificate dt:-7/16-8-67 (4) Encumbrance Certificate (5) Two Tax Paid Receipts. Any person/s, Authority/ies are in holding the same, then the same be returned to the undersigned mmediately within a week from the date of publication, failing which please note that it presumed that there are no claims. A Police Complaint has been lodged in this regard on 13.02.2024.

LEGAL AXIS M.D. RAGHUNATH Skanda Kumar, Advocates

No. 109, 1st Floor, Dharamaraia Koil

इंडियन बैंक 🧥 Indian Bank

ಸಂ. 270, ಅಲ್ಬರ್ಟ್ ವಿಕ್ಟರ್ ರಸ್ತೆ, 1ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018.

PUBLIC NOTICE

General public are informed that my client

Mr. Mathew Mathew Vachaparampil is the

absolute owner of the land measuring 00

Acre 15 Guntas, in Sy. No.6/3, and land measuring 1 Acre 05 Guntas, in Sy.No.6/2, both are situated at Avalahalli Village,

Bidarahalli Hobli, Bangalore East Taluk, having acquired the same under two registered Release Deed dated 19.07.2019, vide Doc No.BDH-1-2073-2019-2020, and

dated 19.07.2019, Vide Doc No.BDH-1-2074-2019-2020. He has lost the Origina

sale deeds dated 17.08.1971. Vide Do

No.1795/1971-1972, and Sale Deed dated 30.05.1973, Vide Doc No.946/1973-1974

wherein his father purchased the above said

property, when my client is carrying all documents in respect of above properties for the purpose of getting Khata. He has lodged police complaint for the same. If any person

found the said documents same may be

intimated me and suitable award will be

N.S. SHESHADRI / HARISHA .S, Advocates

No.320, 1st Floor, Vasavi Road, K R Puram, Opp to Govt College, Bangalore-560 036 Ph: 9448363301 / 9731019876

_ಸ್ತಾಧೀನ ಸೂಚನೆ

ewarded

{ನಿಯಮ-8(1)} (ಸ್ಥಿರಾಸ್ತಿಗಾಗಿ)

ಆದಾಗ್ನೂ, ಕೆಳಸಹಿದಾರರು ಇಂಡಿಯನ್ ಬ್ಯಾಂಕ್ನ್, ಅಧಿಕೃತ ಅಧಿಕಾರಿಯಾಗಿ ಹಣಕಾಸು ಆಸ್ತಿಗಳ ಪ್ರಭೂತಿಕರಣ ಮತ್ತು ಪೈನರ್ ನಿರ್ಮಾಣ ಮತ್ತು ಭದ್ರತಾ ಹಿತ್ತಾಸಕ್ತಿ ಜಾರಿ ಕಾಯಿದೆ 2002ರಡಿ ಹಾಗೂ ಭದ್ರತಾ ಹಿತ್ತಾಸಕ್ತಿ (ಜಾರಿ) ನಿಯಮಗಳು 2002ರ ನಿಯಮ 8 ಮತ್ತು 9 ಜೊತ್ತೆಗೆ ಓದಿಕೊಳ್ಳಬೇಕಾದ ಸದರಿ ಕಾಯಿದೆಯ ಸರೀಕ್ಷೇದ 13(12) ರ ಅನ್ವಯ ಪೃದತ್ತವಾದ ಅಧಿಕಾರಗಳಂತೆ ದಿನಾಂಕ 04.11.2023ರಡಿಮಾಂಡ್ ನೋಟೀಸ್ ಜಾರಿ ಮಾಡಿ ಸಾಲಗಾರರಾದ 1. ಶ್ರೀ ಜೆ ಲಕ್ಷ್ಮೀನಾರಾಯಣ ಶರ್ಮಾ, ದಿವಂಗತ ಜಗದೀಶ್ ಶರ್ಮಾ ರವರ ಮಗ, ವಿಳಾಸ: ಸಂ. 108 ಸಾರ್ರಗರರಾದ 1. ತ್ರೀಡ ರಕ್ಷ್ಮೀನಿಯಲಾಗಿಕ ತರ್ಮಾ, ದಿರಾಗಣ ಹಗುರ್ಗ ತರ್ಮಾಯ ಎಗ್ಗ ವಸ್ತಾನ. ನನ್ನ ಸಂರ ಆಲವನೇಯ ದೇವಸ್ಥಾನದ ರಕ್ತ, ಜನತಾ ಕಾಲೋನಿ, ಕೆಂಪಾಪುರ ಹೆಚ್ಚಾಳ್, ಬೆಂಗಳೂರು ಉತ್ತರ, ಹೆಚ್ಚುತ್ತು ಸಂ ಬೆಂಗಳೂರು- 560024. 2. ತ್ರೀಮತಿ ಕಲಾವತಿ ಎಸ್, ದಿವಂಗತ ಜಗದೀಕ್ ಶರ್ಮಾ ರವರ ಪತ್ತಿ, ವಿಳಾಸ: ಸಂ. 108 ಆಂಜನೇಯ ದೇವಸ್ಥಾನದ ರಸ್ತೆ, ಜನತಾ ಕಾಲೋನಿ, ಕೆಂಪಾಪುರ ಹೆಬ್ಬಾಳ್, ಬೆಂಗಳೂರು ಉತ್ತರ, ಹೆಚ್ಎ ಫಾರಂ, ಬೆಂಗಳೂರು- 560024. ಇವರುಗಳಿಗೆ ನೋಟೀಸ್ ಜಾರಿ ಮಾಡಿ ನಮ್ಮ ಚಾಮರಾಜಪೇಟೆ ಶಾಖೆ (ಇಎಎಲ್ಐ)ಗೆ ಬಾಕಿಯಾಗಿರುವ ಮೊತ್ತವನ್ನು ಮರುಪಾವತಿ ಮಾಡಲು ನೋಟೀಸಿನಲ್ಲಿ ತಿಳಿಸಿರುವಂತೆ ದಿನಾಂಕ 04.11.2023ರಂದು ಇದ್ದಂತೆ ರೂ. 36,10,439 / – (ರೂಪಾಯಿ ಮೂವತ್ತಾರು ಲಕ್ಷದ ಹತ್ತು ಸಾವಿರದ ನಾಲ್ಕುನೂರ ಮೂವತ್ತೊಂಭತ್ತು ರೂ. ಗಳು ಮಾತ್ರ) ಮತ್ತು 04.11.2023 ರಿಂದ ಬಡ್ಡಿ ಸದರಿ ನೋಟೀಸ್ ಸ್ವೀಕರಿಸಿದ ದಿನಾಂಕದಿಂದ 60 ದಿನಗಳೊಳಗಾಗಿ

ಗಳು ಮತ್ತು) ಮತ್ತು 04.11.2023 ರಿಂದ ಬಡ್ಡಿ ಸದರಿ ನೋಟೀಸ್ ಸ್ಟ್ರೀಕರಿಸಿದ ದಿನಾಂಕದಿಂದ 60 ದಿನಗಳೊಳಗಾಗಿ ಮರುಪಾವತಿ ಮಾಡಲು ಸೂಚಿಸಿದ್ದರು.
ಸಾಲಗಾರರು ಬಾಕಿಯಾಗಿರುವ ಸಾಲವನ್ನು ಮರುಪಾವತಿ ಮಾಡುವಲ್ಲಿ ವಿಫಲರಾಗಿರುತ್ತಾರೆ, ಕೆಳಸಹಿದಾರರು ಸದರಿ ನಿಯಮಗಳ ನಿಯಮ 8 ಮತ್ತು 9ರ ಜೊತೆಗೆ ಓದಿಕೊಳ್ಳಬೇಕಾದ ಸದರಿ ಕಾಯದೆಯ (ಜಾರಿ) ಪರಚ್ಛೇಧ 13(4)ರಡಿ ಅವಳು/ಅವನು ಪ್ರದಕ್ಷವಾದ ಅಧಿಕಾರಗಳಂತೆ ಕೆಳಕಂಡಂತೆ ವಿವರಿಸಲಾದ ಆಸ್ಥಿಗಳನ್ನು 2024ರ ಫೆಬ್ರವರಿ 09ರಂದು ಸ್ಥಾಧೀನಕ್ಕೆ ಪಡೆದುಕೊಂಡಿರುತ್ತಾರೆ ಎಂಬುದಾಗಿ ಸಾಲಗಾರರಿಗೆ ಮತ್ತು ಸಾರ್ವಜನಿಕರಿಗೆ ವಿಸ್ತಾರವಾಗಿ ತಿಳಿಯಪಡಿಸುತ್ತಾರೆ.
ಸಾಲಗಾರರಿಗೆ ನಿರ್ದಿಷ್ಟವಾಗಿ ಮತ್ತು ಸಾರ್ವಜನಿಕರಿಗೆ ವಿಸ್ತಾರವಾಗಿ ನೀಡುವ ಎಚ್ಚರಿಕೆಯೇನೆಂದರೇ, ಸದರಿ ಆಸ್ತ್ರಿಗಳ ಬಗ್ಗೆ ಯಾರೂ ಯಾವುದೇ ರೀತಿಯಲ್ಲಿ ವೃವಹರಿಸಭಾರದು ಹಾಗೂ ವೃವಹರಿಸಿದ್ದೇ ಆದಲ್ಲಿ ಇಂಡಿಯನ್ ಬ್ಯಾಂಕ್ ಗೆ, ಬರಬೇಕಾದ ಬಾಕಿ ಮೊತ್ತ ದಿನಾಂಕ 08.02.2024 ರಂದು ಇದ್ದಂತೆ ರೂ. 35,58,472/- (ರೂಪಾಯಿ ಮೂವತ್ತೆ)ದು ಅಕ್ಷದ ಜದತ್ತೆಯು ಸಾವಿರದ ಹಾಲುಭೂವರ ಎಷ್ಟತೆರಡು ರೂ.ಗಳು ಮತ್ತು) ಜೊತೆಗೆ 09.02.2024 ರಂದು ಇವನಂತರದ ಬಡ್ಡ ಕಾಸ್ಗ್ಗಳು, ಇತರೇ ಛಾರ್ಜಗಳು ಮತ್ತು ವೆಚ್ಚಗಳು ಸೇರಿದ ಮೊತ್ತಕೆ ಬಾದ್ಯ ರಾಗಬೇಕಾಗುತ್ತದೆ.

ಬಡ್ಡಿ ಕಾಸ್ಟ್ ಗಳು, ಇತರೇ ಛಾರ್ಜ್ ಗಳು ಮತ್ತು ವೆಚ್ಚಗಳು ಸೇರಿದ ಮೊತ್ತಕ್ಕೆ ಬಾದ್ಯ ರಾಗಬೇಕಾಗುತ್ತದೆ.

<u>ಸ್ಥಿರಾಸ್ತಿಯ ವಿವರ:</u>

ಅಡಮಾನಿತ ಆಸ್ತಿ: ವಸತಿ ಆಸ್ತಿಯ ನಿವೇಶನ ಸಂ. 23, ಇದರ ಬಿಬಿಎಂಪಿ ಖಾತಾ ಸಂ. 719/23, ವಾರ್ಡ್ ಸಂ. ಆಳತೆ: ಪೂರ್ವದಿಂದ ಪಶ್ಚಿಮೆಕ್ಕೆ: 46 ಅಡಿ, ಉತ್ತರದಿಂದ ದಕ್ಷಿಣಕ್ಕೆ: 12 ಅಡಿ, ಒಟ್ಟಾರೆ ಆಳತೆ 552 ಚದರ ಅಡಿ, ಆಸ್ತಿಯ ನಿವೇಶನ ಸಂ. 23, ಕೆಂಪಾಪುರ ಗ್ರಾಮ, ಯಲಹಂಕ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು. ಆಸ್ತಿಯ ಚಕ್ಕುಬಂದಿ: ಪೂರ್ವಕ್ಕೆ: ರಸ್ತೆ, ಪಶ್ಚಿಮ್ಕಕೆ: ಶಕುಂತಲಮ್ಮ ರವರಿಗೆ ಸೇರಿದ ಆಸ್ತಿ, ಉತ್ತರಕ್ಕೆ: ಸ್ಟೀಟ್ ರಸ್ತೆ, ದಕ್ಷಿಣಕ್ಕೆ: ಪುಟ್ಟ ್ಷಮ್ಮ ರವರಿಗೆ ಸೇರಿದ ಆಸ್ತಿ. ಪೈಫೋಥಿಕೇಟೆಡ್ ಅಸ್ತಿ: ವಾಹನ ಜೊತೆಗೆ ನೋಂದಾಯಿತ ಸಂ. KA 04 MU 3773, Make: Ford Model: Ecc sport, Variant: 1.5 Diesel Titanium+ MT, Chassis Number: MAJAXXMRKAJL45589

Engine Number: JL45589.

ಅಧಿಕೃತ ಅಧಿಕಾರಿ, ಇಂಡಿಯನ್ ಬ್ಯಾಂಕ್ ನಾಂಕ: 09/02/2024, ಸ್ಥಳ: ಬೆಂಗಳೂರು

ಸಹಕಾರ ಸಂಫಗಳ ಉಪ ನಿಬಂಧಕರು ಧಾರವಾಡ ಜಲ್ಲಾ, ಧಾರವಾಡ ಇವರ ನ್ಯಾಯಾಲಯದಲ್ಲ

(ಕರ್ನಾಟಕ ಸಹಕಾರ ಸಂಫಗಳ ನಿಯಮಗಳು 1960ರ ನಿಯಮ 31(4) (ಜ) ರನ್ವಯ) ವ್ಯವಸ್ಥಾಪಕ ನಿರ್ದೇಶಕರು, ಧಾರವಾಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಎ**., ಲಕಮನಹಳ್ಳಿ, ಧಾರವಾಡ** ಇವರು ಈ ಕೆಳಗೆ ನಮೂದಿಸಿದ ದಾವಾ ಪ್ರಕರಣಗಳನ್ನು

ದಾಖಲಿಸಿದ್ದು, ಪ್ರಕರಣದ ವಿಚಾರಣೆಯನ್ನು ದಿನಾಂಕ 20–02–2024 ರಂದು ಮಧ್ಯಾ 02:30 ಕ್ಷೆ ಸಹಕಾರ ಸಂಘಗಳ ಉಪನಿಬಂಧಕರು, ಧಾರವಾಡ ಇವರ ನ್ಯಾಯಾಲಯ, ತೇಗೂರು ಕಟ್ಟಡ, ನೆಲಮಹಡಿ, ಎನ್.ಟಿ.ಟಿ.ಎಫ್. ಹತ್ತಿರ, ಪಿ.ಬಿ. ರಸ್ತೆ. ಧಾರವಾಡ 580001 ಇಲ್ಲಿ ನಿಗದಿಪಡಿಸಲಾಗಿದೆ. ಆದ್ದರಿಂದ **ಶ್ರೀಮತಿ ಕೆ.ವಾಯ್. ಸುಶೀಲಾ ಸ್ವಾಮಿ, ವಿಳಾಸ : ನಂ.**9. 8ನೇ ಮುಖ್ಯ, ಬಿ.ಡಿ.ಎ.ಲೇಔಟ, ಅವಲಹಳ್ಳಿ, ಬಿ.ಎಸ್.ಕೆ. 3ನೇ ಹಂತ ಬಿಬಿಎಂಪಿ ಬೆಂಗಳೂರು. 560085 ಆದ ತಾವು ಶ್ರೀ ಕೆ. ಯರಿಸ್ವಾಮಿ ಇವರ ವಾರಸುದಾರ ನಾತೆಯಿಂದ ಸದರ ಪ್ರಕರಣಗಳಲ್ಲಿ ಪ್ರತಿವಾದಿಗಳು ಇದ್ದು ತಮ್ಮ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ಹಾಜರಿರಲು ತಿಳಿಸಿದೆ. ತಪ್ಪಿದಲ್ಲಿ ಲಭ್ಯವಿರುವ ದಾಖಲಾತಿಗಳನ್ನು ಕಧರಿಸಿ, ಇತ್ಯರ್ಥಪಡಿಸಲಾಗುವುದು.

೨.ನಂ	ದಾವಾ ಸಂಖ್ಯೆ	ಪ್ರತಿವಾದಿ
01	JRL/B/DAM/1998-99/43	ಪ್ರತಿವಾದಿ ನಂ.1(ಎ)
02	JRL/B/DAM/1998-99/14	ಪ್ರತಿವಾದಿ ನಂ.1(ಎ)
03	JRL/B/DAM/1998-99/26	ಪ್ರತಿವಾದಿ ನಂ.1(ಎ)
04	JRL/B/DAM/1998-99/22	ಪ್ರತಿವಾದಿ ನಂ.1(ಎ)
05	JRL/B/DAM/1998-99/20	ಪ್ರತಿವಾದಿ ನಂ.1(ಎ)
06	JRL/B/DAM/1998-99/23	ಪ್ರತಿವಾದಿ ನಂ.4(ಎ)
07	JRL/B/DAM/1998-99/36	ಪ್ರತಿವಾದಿ ನಂ.1(ಎ)
08	JRL/B/DAM/1998-99/37	ಪ್ರತಿವಾದಿ ನಂ.1(ಎ)
09	JRL/B/DAM/1998-99/21	ಪ್ರತಿವಾದಿ ನಂ.1(ಎ)
10	JRL/B/DAM/1998-99/19	ಪ್ರತಿವಾದಿ ನಂ.1(ಎ)
11	JRL/B/DAM/1998-99/44	ಪ್ರತಿವಾದಿ ನಂ.2(ಎ)
12	JRL/B/DAM/1998-99/25	ಪ್ರತಿವಾದಿ ನಂ.1(ಎ)
ದಿನಾಂಕ	: 16-01-2024 docto another	ಲಯದ ನೊಹರಿನೊಂದಿಗೆ ಕೊಡಲಟಿದೆ.

Sd/- (ನಿಂಗರಾಜು ಬೆಣ್ಣೆ) ಸಹಕಾರ ಸಂಘಗಳ ಉಪ ನಿಬಂಧಕರು, ಧಾರವಾಡ ಜಿಲ್ಲಾ, ಧಾರವಾ

PUBLIC NOTICE

This is to inform the General Public that, my client Sri NAND KISHORE, S/o Sri M. Abhay client Sri MAND KISHORE, S/o Sri M. Abhay Kumar, Aged about 33 years (2) Sri MOHIT.

A, S/o Sri M. Abhay Kumar, Aged about 20 years both are residing at No 22/1, 8th Main, 7th Cross, Vasanthanagar, Bengaluru – 560 052 is intending to purchase all that piece and parcel of residential immovable property bearing Site No 119, New No 19, situated at 8th Main Road, Vasanthanagar, Division No 44, New No 71, Bengaluru – 560 052, measuring on the Easter to Western sides 34 ½ feet and Northern to Southern side 35 feet, which is morefully described in the schedule ½ feet and Northern to Southern side 35 feet, which is morefully described in the schedule hereunder and hereinafter referred to as schedule property, together with the building standing thereon from Smt Shaha Jahan, W/o Sri Syed Anees Ahmed, aged about 55 years, (2) Sri Mohammad Osama Ahmed, S/o Sri Syed Anees Ahmed, aged about 32 years, (3) Smt Fathimuz Zohra, D/o Sri Syed Anees Ahmed, aged about 32 years, all resident of Ahmed, aged about 32 years, all resident of Shahad Shahad are shahad aged about 32 years, all resident of Shahad Shahad are shahad aged about 52 years, all resident of Shahad Shahad are shahad aged about 52 years, all resident of Shahad Shahad are shahad aged about 52 years, all resident of Shahad Shahad are shahad aged about 52 years, all resident of Shahad Shahad are shahad aged about 52 years, all resident of Shahad Shahad are shahad aged about 52 years, all resident of Shahad Shahad aged about 52 years, all resident of Shahad Shahad aged about 52 years, all resident of Shahad Sh Ahmed, aged about 29 years, all resident of 119/19, 1st Floor, 8th Main Road, Beside Raja Bakery, Vasanth Nagar, Bengaluru -560 001 Any person/s asserting any kind of right, title and interest or claims of any sort towards the sale transactions may file their objections or claims with documentary proof thereof with the undersigned within 2 (Two) days from the date of this paper publication to complete the sale transaction without being liable for any

SCHEDULE PROPERTY

All that piece and parcel of residential immovable property bearing Site No 119, New No 19, situated at 8th Main Road, Vasanthanagar, Division No 44, New No 71, Bengaluru — 560 052, measuring on the Easter to Western sides 34 ½ feet and Easter to Western sides 34 ½ feet and Northern to Southern side 35 feet, presently numbered as Site No 119/19, 1st Floor, 8th Main Road, Baside Raja Bakery, Vasanth Nagar, Bengaluru -560 001 together with all rights, appurtenances whatsoever whether underneath or above the surface and bounded on the East by : Sri Raja Rao's property, West by : Smt Naseema Yasin's property, North by : 8th Main Road, Vasanthnagar, Bengaluru and South by : Sri Kasi Rao's property bearing house No 130

Kasi Rao`s property, bearing house No 130

Address of Service: Address of Service: H. MANJUNATH, Advocate, No 1028/A, Ground Floor, 15th Main Road, Hanumanthanagar, BENGALURU – 560 050 (M) 9886312354

PUBLIC NOTICE

The public at large are hereby notified that my client Mr.B.H.NAGARAJU S/o Hanumanthaiah aged about 38 years, residing at No.46, Bettahalli Main Road, Kadabagere Post, Dasanapura Hobli, Bengaluru North Taluk, is one of the partner along with B.H.Kemparaj and Bindya K Raj in M/s.Mithila Land Developers (which has been entered in the Register of firms as No.Firm/RJR/27/2017-18). having its office at No.46. Bettahalli Main 18), having its office at No.46, Bettahalli Main Road, Kadabagere, Bengaluru - 562130 and my client in connection with his powers, affairs and matters in the said M/s. Mithila Land and matters in the said M/s. Mithila Land Developers had executed a General Power of Attorney dated 15.02.2018 in name the of B.H.Kemparaju by appointing him as his true and lawful General Attorney and got the same registered on 16.02.2018 as Document No.DSP-4-00056-2017-18 of Book No.4, stored in CD No.DSPD249, in the office of the Sub-Registrar Desananura Benguluri. the Sub-Registrar, Dasanapura, Bengaluru.

And since, the said B.H.Kemparaj and Bindya K
Raj have done / are doing acts against my
client interest and contrary to the terms and
conditions of the General Power of Attorney
dated 15.02.2018, my client has
revoked/cancelled the above said General dated 15.02.2018, my client has revoked/cancelled the above said General Power of Attorney dated 15.02.2018, absolutely and completely and revoked all power of authority thereby and thereunder given to B.H.Kemparaj by executing the Revocation / Cancellation Deed of Registered General Power of Attorney dated 06.02.2024 and the same got registered on 06.02.2024 as Document No.GNR-4-00521-2023-24 of Book No.4, in the office of the 2023-24 of Book No.4, in the office of the Sub-Registrar, Ganganagara, Bengaluru.

And My client has issued the Legal Notice

dated 09.02.2024 and 12.02.2024 to the said B.H.Kemparaju and Bindya K Raj respectively by informing the cancellation of the said G.P.A. dated 16.02.2018. Therefore, the said G.P.A dated 15.02.2018 is cancelled / will be of no further force or effect and it is requested to the General Public not to proceed with any transactions in connection

with the M/s. Mithila Land Developers, failing which my client is not responsible for any othe Aravind R Hallikar, Advocate No.125, 1st Floor, 6th Corss, Service Road,

Ring Road, Kempegowda Layout, Laggere, Bengaluru - 560058. Mob: 9738100804 Mail : aravindrhallikar@gmail.com Date: 13.02.2024

Bosch Limited

Registered Office: Hosur Road, Adugodi, Bengaluru 560 030 Website: www.bosch.in -mail ID: secretarial.corp@in.bosch.com Tel: +91 80 6752 3878 CIN: L85110KA1951PLC000761

NOTICE DECLARATION OF INTERIM DIVIDEND AND RECORD DATE

The Board of Directors of the Company has at its meeting held on 13.02.2024, have declared an Interim dividend of Rs.205/- per equity share of Rs.10 each. The Interim dividend will be paid on or after 06.03.2024 to the equity shareholders of the Company, whose name appear in the Register of members of the Company or in the records of the Depositories as beneficial owners of the shares as on 23.02.2024, which is the Record date, fixed for the purpose.

The above information is also available on the website of the Company (www.bosch.in) and on the website of the stock exchanges where the shares of the Company are listed, viz., BSE Limited (www.bseindia.com) and National Stock Exchange of India Limited (www.nseindia.com)

Sd/-V Srinivasan Place: Bengaluru
Date: 13.02.2024
Company Secretary
& Compliance Officer

ನಡೆಸಿ ಮಾರಾಟ ಮಾಡಲಾಗುವುದು.

ಹರಾಜಿನ ದಿನಾಂಕ ಮತ್ತು ವೇಳೆ

ಅಡಮಾನ ಮಾಡಿರುವವರ ಹೆಸರು

ಹರಾಜು ನಡೆಯುವ ಸ್ಥಳ

ಕಾಯ್ದಿಟ್ಟ ಬೆಲೆ

ಸಾಲಗಾರರ ಹೆಸರು

ಸ್ಥಿರಾಸ್ತಿಯ ಮಾಲೀಕರು

ಸ್ಥಳ: ಬೆಂಗಳೂರು ದಿನಾಂಕ: 13.02.2024

PUBLIC NOTICE

General public are hereby informing that, my client is intending to purchase the schedule property from its lawful owners (i) Smt. Rathnamma W/o Late Doddahanumappa, (ii) Smt. Lakshmamma K. W/o Late Chikkahanumappa, (iii) Sri.Muniraju M.V. S/o Venkatiga Alias Venkatappa and (iv) Sri. Venkatesh S/o Late Venkatiga Alias Venkatappa., all are residing at Naraganahalli Village, Tubagere Hobli, Doddaballapura Taluk, Bangalore Rural District.

The aforesaid persons claim to have acquired The aforesaid persons claim to have acquired title to the schedule property by way of inheritance through their father Late Verkatiga Alias Verkatappa who died on 06.04.2008 and also claiming through Four registered Release Deeds dated 24.11.2023 executed by the remaining children of Verkatiga Alias Verkatappa, which have been registered in the office of the Sub-Registrar, Doddaballapura as document Nos.488/2023-24, 489/2023-24, 490/2023-24 24 & 491/2023-24.

Any persons having any right, title, interest, claims and objections of whatsoever either in respect of the schedule property or towards its transaction, then they can file iowards its transaction, then they can file their objections along with all necessary documents to the undermentioned within 07 Days from the date of this notice. Failing which, it is deemed that there are no objections of whatsoever from anyone in dealing with the schedule property. lealing with the schedule property SCHEDULE PROPERTY

All that piece and parcel of land bearing Sy.No.82/1, measuring 1 Acre 12 Guntas, situated at Naraganahalli Village, Tubagere Hobli, Doddaballapura Taluk, Bangalore Rural District and bounded on: East by : Land bearing Sy.No.81, West by : Land bearing Sy.No.82/2

North by : Land bearing Sy.No. 84/3, 84/4 & 84.5 South by : Land bearing Sy.No.83. SRI.A.VISHWANATHA, Advocate Koorlappa Complex,Kogilu Main Road, Maruthinagar, Yelahanka, Bangalore-560 064. Mob: 9880295744. Date: 12.02.2024

ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಿಯಮಿತ ಸಿಟಿ ಸಿವಿಲ್ ನ್ಯಾಯಾಲಯ ಶಾಣಿ, ಸಿಟಿ ಸಿವಿಲ್ ನ್ಯಾಯಾಲಯದ ಅವರಣ, ಕೆ.ಜಿ. ರಸ್ತೆ ಬೆಂಗಳೂರು–560009.

ಸ್ಥಿರಾಸ್ತ್ರಿ ಬಹಿರಂಗ ಹರಾಜು ಪ್ರಕಟಣೆ ಸೆಕ್ಯೂರಿಟೈಶೇಶನ್ ಅಂಡ್ ರಿಕನ್ಸ್ಟ್ಟ್ರಕ್ಷನ್ ಆಫ್ ಪೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ಮಮೆಂಟ್ ಆಫ

ಸೆಕ್ಯೂರಿಟಿ ಇಂಟರೆಸ್ಟ್ (ಸೆಕೆಂಡ್) ಅರ್ಡಿನನ್ಸ್ 2002 ರಡಿಯಲ್ಲಿ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಿಯಮಿತ, ಸಿಟಿ ಸಿವಿಲ್ ನ್ಯಾಯಾಲಯ ಶಾಣಿ, ಸಿಟಿ ಸಿವಿಲ್ ನ್ಯಾಯಾಲಯದ ಅವರಣ, ಕಾವೇರಿ ಭವನ ಹಿಂಭಾಗ,

ಕೆ.ಜಿ.ರಸ್ತೆ, ಬೆಂಗಳೂರು-560009 ಇವರಿಗೆ ಕೆಳಕಂಡ ಸಾಲಗಾರರಿಂದ ಬರಬೇಕಾದ ಬಾಕಿ ಮೊತ್ತದ (ರೂ.11,39,977/– ಗಳು ಮತ್ತು 13–02–2024 ರಿಂದ ಸಾಲ ತಿರುವಳಿವರೆಗಿನ ಬಡ್ಡಿ ಮತ್ತು ಇತರೆ ಖರ್ಚು)

ವಸೂಲಿಗಾಗಿ ಬ್ಯಾಂಕಿನ ಅಡಮಾನ ಮಾಡಿರುವ ಕೆಳಕಂಡ ಸ್ಥಿರಾಸ್ತಿಯನ್ನು ಹೇಗಿದೆಯೋ ಹಾಗೆಯೇ ಹರಾಜ

ಸ್ಥಿರಾಸ್ತಿ ವಿವರ:–

ಶೆಡ್ಕ್ಯೂಲ್–ಎ: ಸ್ಥಿರಾಸ್ತಿ ಸ್ವತ್ತಿನ ಬಿ.ಬಿ.ಎಂ.ಪಿ ಮುನ್ಸಿಪಲ್ ನಂ.16, ಪಿ.ಐ.ಡಿ ನಂ.40–66–16 (ಹಳೆಯ ನಂ.8) 2ನೇ ಅಡ್ಡ ರಸ್ತ್ರ ಅಂಜನವು ರೇಔಟ್, ದೀವಟಿಗೆರೆ ರಾಮನಹಳ್ಳಿ ಗ್ರಾಮ, ಬೆಂಗಳೂರು–560040 (ಬಿ.ಬಿ.ಎಂ.ಪಿ ವಾರ್ಡ ನಂ.40) (ಹಳೆಯ ಸೈಟ್ ನಂ.32 ಮತ್ತು 33, ಸರ್ವೆ ನಂ.51/2 (ಹಳೆಯ ಸರ್ವೆ ನಂ.14) ರಲ್ಲಿ

ವಿಂಗಡಿಸಿರುವ ನಿವೇಶನೆ, ದೀವಟಿಗೆರೆ ರಾಮನೆಹಳ್ಳಿ ಗ್ರಾಮ, ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು), ಪೂರ್ವದಿಂದ ಪಶ್ಚಿಮಕ್ಕೆ 36 ಅಡಿ 1 1/2 ಇಂಚುಗಳು + 41 ಅಡಿ 9 ಇಂಚುಗಳು/2 ಮತ್ತು ಉತ್ತರದಿಂದ ದಕ್ಷಿಣಕ್ಕೆ 64 ಅಡಿ 6 ಇಂಚುಗಳು ಮತ್ತು 59 ಅಡಿ 1 ಇಂಚು/2, ಒಟ್ಟು 2406 ಚದರ ಅಡಿ ಅಳತೆಯುಳ್ಳ ಸ್ವತ್ತು ಹಾಗೂ ಈ ಸ್ವತ್ತಿಗೆ ಚಕ್ಕಬಂದಿ:– ಪೂರ್ವಕ್ಕೆ ರಸ್ತೆ, ಪಶ್ಚಿಮಕ್ಕೆ : ಶ್ರೀಮತಿ ಜಯಮ್ಮ ಮತ್ತು ರಂಗಪ್ಪ ರವರ ಸ್ವತ್ತು, ಉತ್ತರಕ್ಕೆ : ಅಜೀಮಬೀ ಮತ್ತು ಅನಂದಪ್ಪ ರವರ ಸ್ವತ್ತು, ದಕ್ಷಿಣಕ್ಕೆ : 30 ಅಡಿ ರಸ್ತೆ.

ಶೆಡ್ಡೂಲ್-ಬಿ (ಹಾಲಗಾರರ ಸ್ವತ್ತು) : ಶೆಡ್ನೂಲ್-ಎ ಸ್ವತ್ತಿನ ಮಧ್ಯ-ಪೂರ್ವದ ಭಾಗದ ಸ್ವತ್ತು, ಶೆಡ್ನೂಲ್-ಎ ಸ್ವತ್ತಿನ ಒಂದು ಭಾಗ ಬಿ.ಬಿ.ಎಂ.ಪಿ ಮುನ್ಲಿಪಲ್ ನಂ.16 (ಹೆಳೆಯ ನಂ.8), ಪಿ.ಐ.ಡಿ ನಂ.40-66-16, (ಹೊಸ

ಮುನ್ಸಿಪಲ್ ನಂ.16/2, ಪಿ.ಐ.ಡಿ ನಂ.44-66-16/2), 2ನೇ ಅಡ ರಸ್ತೆ, ಅಂಜನಪ್ಪ ಲೇಔಟ್, ದೀವಟಗೆರೆ

ರಾಮನಹಳ್ಳಿ ಗ್ರಾಮ, ಬೆಂಗಳೂರು-560040, ಬಿ.ಬಿ.ಎಂ.ಪಿ ಹಳೆಯ ವಾರ್ಡ ನಂ.40 (ಹೊಸ ಬಿ.ಬಿ.ಎಂ.ಪಿ

್ಯಾ. ಸರ್ವಾ ಸಂಸ್ಥೆ ಪ್ರಾಥಾ ಸಂಸ್ಥೆ ಸ್ಥಾನ್ ಸರ್ವಾ ಸರ್ವಾ ಸಂಸ್ಥೆ ಸ್ಥಿಯ ಕ್ಷ್ಣಾನ್ ಸಂಸ್ಥೆ ಸ್ಥಿಯ ಸ್ಥ

ಪಶ್ಚಿಮಕ್ಕೆ: ಕಾಮನ್ ಪ್ಯಾನೇಜ್ ಮತ್ತು ಶ್ರೀಮತಿ ಭಾಗ್ಯಲಕ್ಷ್ಮಿ ಮತ್ತು ಶ್ರೀಮತಿ ಮಹಕಾಲಕ್ಷ್ಮಿಪಿ ರವರಿಗೆ ಮಾರಾಟವಾದ ಸ್ವತ್ತು ಉತ್ತರಕ್ಕೆ: ಶೆಡ್ಯೂಲ್–ಎ ಸ್ವತಿನ ಭಾಗ ಶ್ರೀಚರಧ್ರವಿ ರವರಿಗೆ ಮಾರಾಟವಾದ ಸ್ವತ್ತು ಮತ್ತು ನಂತರ ಅಜೀಮಬೀ ಮತ್ತು ಅನಂದಪ್ಪ ರವರ ಸ್ವತ್ತು, ದಕ್ಷಿಣಕ್ಕೆ: ಮಧ್ಯ-ಪೂರ್ವ ಭಾಗದಕಡೆ ಇರುವ ಶೆಡ್ಯೂಲ್–ಎ ಸ್ವತ್ತು ಶ್ರೀಮತಿ ಮಂಜುಳ.ಪಿ ರವರಿಗೆ ಮಾರಾಟ ಮಾಡಿರುವ ಸ್ವತ್ತು.

ಹರಾಜಿನ ಷರತ್ತು ಹಾಗೂ ನಿಬಂಧನೆಗಳು:

ಹರಾಜಿನಲ್ಲಿ ಭಾಗವಹಿಸುವ ಇಚ್ಚೆಯುಳ್ಳವರು ಹರಾಜಿಗೆ ಮುನ್ನ ರೂ.10,000.00 ಮುಂಗಡ ಹಣ ಪಾವತಿಸಿ ರಸೀದಿ ಪಡೆದು ಭಾಗವಹಿಸುತ್ತದ್ದು, ವಿಜಯೀ ಬಿಡ್ಡುದಾರರು ಹರಾಜಿನ ನಿಯಮಗಳನ್ನು ಪಾಲಿಸದಿದ್ದಲ್ಲಿ ಮುಂಗಡವಾಗಿ ಕೊಟ್ಟ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ವಿಜಯೀ ಬೆಡ್ಡುರಾರರು ಕರಣಕ್ಕಳು ಮೊಬಲಗಿನ ಶೇ.25 ರಷ್ಟು (ಮುಂಗಡವಾಗಿ ಪಾವತಿಸಿದ ಕರಣವನ್ನು ಸೇರಿ) ಮೊತ್ತವನ್ನು ಹರಾಚಿನ ದಿನವೇ ನಗದು ರೂಪದಲ್ವಾಗಲೀ ಅಥವಾ ಡಿಡಿ ಮುಖಾಂತರ ಪಾವತಿಸುತ್ತದ್ದು.

ವಿಜಯೀ ಬಿಡ್ಡುದಾರರು ಸಾಮಾನ್ಯ ಮುದ್ರಾಂಕ ಮತ್ತು ಆಸ್ತಿ ವರ್ಗಾವಣಿ ಸಂಬಂಧಪಟ್ಟ ಖರ್ಚುಗಳನ್ನು ಭರಿಸತಕ್ಷದ್ದು.

ಬ್ಯಾಂಕಿನ ಅಧಿಕೃತ ಅಧಿಕಾರಿಗಳು ಹರಾಜನ್ನು ಯಾವುದೇ ಕಾರಣ ಕೊಡದೇ ಅಂಗೀಕರಿಸಲು, ಮುಂದೂಡಲು ಅಥವಾ ತಿರಸ್ಪರಿಸಲು ಅಧಿಕಾರ ಹೊಂದಿರುತ್ತಾರೆ.

ಸದರಿ ಸ್ಥಿರಾಸ್ತಿಯ ಬಗ್ಗೆ ಬಾಕಿ ಇರುವ ಸ್ಥಿರಾಸ್ತಿ ತರಿಗೆ ಮತ್ತು ಇತರೆ ಎಲ್ಲಾ ಖರ್ಚುಗಳಿಗೆ ಬ್ಯಾಂಕು ಜವಾಬ್ದಾರಿಯಾಗಿರುವುದಿಲ್ಲ. ಬಿಡ್ಡುದಾರರು ಇಟ್ಟಿಸಿದಲ್ಲಿ ಸಂಬಂದಪಟ್ಟ ಅಧಿಕಾರಿಗಳೊಡನೆ ಈ ಬಗ್ಗೆ ವಿವರಣೆ

ಹರಾಜು ಮಾಡಲಿರುವ ಸ್ಥಿರಾಸ್ತಿಯನ್ನು ವೀಕ್ಷಿಸಲು ಬಿಡ್ಡುದಾರರು, ವ್ಯವಸ್ಥಾಪಕರು ಪ್ರಭಾರ, ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಿಯಮಿತ, ಸಿಟಿ ಸಿವಿಲ್ ನ್ಯಾಯಾಲಯದ ಅವರಣ, ಕಾವೇರಿ ಭವನ ಹಿಂಭಾಗ, ಕೆ.ಜಿ.ರಕ್ಕೆ ಬೆಂಗಳೂರು–56000, ಫೋನ್ ನಂಡಿರಿ-2221707 ಇವರನ್ನು ಸಂಪರ್ಕಿಸಿ ವಿಕ್ಷಿಸಬಹುದು. ಇದಲ್ಲದೇ ಬಿಡ್ಡುದಾರರು ಸ್ವತಂತ್ರವಾಗಿ ಸ್ಥಿರಾಸ್ತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಅಧಿಕೃತ ಬಿಡ್ಡುದಾರರನ್ನು ಹೊರತುಪಡಿಸಿ, ಜಿ.ಪಿ.ಎ ಹೊಲ್ಡರ್, ಏಜೆಂಟರು ಅಥವಾ ಇತರೆ ಯಾವುದೇ ವ್ಯಕ್ತಿಗಳು ಹರಾಜಿನಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ.

ಭೂಮಿ ಮತ್ತು ಕಟ್ಟಡದ ವಿವರಣೆಯಲ್ಲಿ ಅಥವಾ ಅಂದಾಜು ಮಾಡಲಾದ ವಿಸ್ತೀರ್ಣದ ವಿಷಯದಲ್ಲಿ ಏನಾದರು ತಪ್ಪ್ರಗಳಿದ್ದರೆ ಅದಕ್ಕೆ ಬ್ಯಾಂಕಿನವರು ಜವಾಬ್ದಾರರಲ್ಲ.

... ಸಹಿ/- ಅಧಿಕೃತ ಅಧಿಕಾರಿ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಿಯಮಿತ, ಬೆಂಗಳೂರು-9.

್ ಸಂಪರ್ಕ ಪಡೆದಿರು ಇದರ ನಂ. ಓ2ಐಉ25447 ಹಾಗೂ ಈ ಸ್ವತ್ತಿಗೆ ಚಕ್ಕಬಂದಿ: **ಪೂರ್ವಕ್ಕೆ** : ರಸ್ತೆ.

23-02-2024 - 11.00 AM.

ರೂ .17,78,050/-

ಶೀಮತಿ ತಿವೇಣಿ.ಪಿ

ಶ್ರೀಮತಿ ತ್ರಿವೇಣೆ.ಪಿ

ಶ್ರೀಮತಿ ತ್ರಿವೇಣಿ.ಪಿ

ನಾ.ಯಮಿತ ಸಹಕಾರಿ ಬ್ಯಾಂಕ್ ನಿಯಮಿತ,

ಹಿಂಭಾಗ, ಕೆ.ಜಿ.ರಸ್ತೆ, ಬೆಂಗಳೂರು-560009.

ಸಿಟಿ ಸಿವಿಲ್ ನ್ಯಾಯಾಲಯ ಶಾಖೆ, ಸಿಟಿ ಸಿವಿಲ್ ನ್ಯಾಯಾಲಯದ ಅವರಣ, ಕಾವೇರಿ ಭವನ

PUBLIC NOTICE

The General Public is hereby informed that my client is intending to purchase the below mentioned schedule Property from its owner Sri. NAGAIAH S/o Late Nagegowda. If any person's or financial institution having any objection, claim, right, title, interest, or dispute in respect of the schedule property may contact the undersigned with the documentary proof within **Seven (07) days** from the date of this publication, thereafter my client will proceed to complete the transaction without being iable for any claims put forth thereafter

SCHEDULE PROPERTY

All that Piece and parcel of the BDA Approved Vacant Site No. 2 BBMP Khata No. 2/2 measuring East to West 24.38 Meters or 80 Feet and North to South 15.24 Meters or 50 Feet totally 371.55 Square Meters (4000 Square Feet) formed in the Residential converted land bearing Official Memorandum No. BDS.ALN.SR(N)78/96-97 dated 23/07/1937 issued by the Special Deputy Commissioner, Bengaluru District, Bengaluru and Layout approved by Bengaluru Development Authority vide Resolution No. 222/2001 dated 08/11/2001 and Letter No. BDS/TPM/2968/2001-02 dated 08/03/2002 named Upkar Layout 02 dated 08/03/20/2 named upkar Layout, situated at part of Old Sy No. 56(P), New Sy No. 56(f), of Hullalu Village, Yeshwanthapura Hobli, Bengaluru North Taluk, Bengaluru District, falling under the BBMP Ward No. 130 – Hullalu and bounded on: East By: Private Property, West by Road, North by Site No. 1, South by Site No. 3. VIJAYAKUMAR S, Advocate

No. 49/38, 39th A Cross, 11th Main, 4th T Block ayanagar, Bengaluru-560041, Karnataka, INDIA. Mobile No.: 9900966009 Place: Bengaluru Date: 14/02/2024 Place: Bengaluru

IN THE COURT OF THE 82nd ADDL. CITY CIVIL AND SESSIONS JUDGE AT BENGALURU (CCH-83) Com. Original Suit No.1501/2023

Com. Original Suit No.1501/2023
BETWEEN: State Bank of India, SME
Centre, Peenya, LOTUS, # 161, 10th Main
Road, 3rd Phase, Peenya Industrial Area,
Peeyna, Bangalore-560 058. Represented by
its Chief Manager (M), Sri Rakesh
Ghodeswar, aged about 39 years, S/o.
Bhojaraj Ghodeshwar, Mobile No.
9 9 4 5 1 7 5 8 9 8 . E - m a i l:
agmsmecc3.zoban1@sbi.co.in ...
PLAINTIFF

AND: Mys. Bhargavi Industries, Rep: By its Proprietor, Mrs. Sudha. S.R, No.96/A, 9th cross, Balajinagar, Thigalarapalya Main Road, Peenya 3rd Stage, Bengaluru Urban-560 058.... DEFENDANT SUMMONS TO DEFENDANT UNDER V

RULE 20 OF CPC

M/s. Bhargavi Industries, Rep: By its Proprietor, Mrs. Sudha S.R, No.96/A, 9th cross, Balajinagar, Thigalarapalya Main Road, Peenya 3rd Stage, Bengaluru Urban-56.0688 Whereas the Plaintiff Bank has filed the

above Commercial Original Suit against you and others for recovery Rs.17,61,443.00/-(Rupees Seventeen Lakhs Sixty-One Thousand Four Hundred Forty-three only) along with present and future interest at the rate 12.65% per annum compounded quarterly plus 2% p.a. towards penal charges. Therefore, you are hereby Summoned to appear before CCH-83 Court on 13/03/2024 at 11:00 A.M either in person or the present of the prese person or by a pleader duly instructed and able to answer all material questions relating to the above Commercial Original Suit. ake notice that in default of

appearance on the day mentioned the aboy Commercial Original Suit will be heard and decided ex-parte. Given under my hand and seal of the court on this 08/02/2024

By order of the Court, Sheristedar, City Civi Court, Bengaluru.

Advocate for Plaintiff
M/s. DAIVAS ASSOCIATES
Smt. SOWBHAGYA .V
No. 1059/C, First Floor, 18th 'B' Main,
64th Cross, 5th Block, Rajajinagar,
Bengaluru-560010.

ಸಾರ್ವಜನಿಕ ಪ್ರಕಟಣೆ

ನಗರ ಒಂದನೇ ಬ್ಲಾಕ್, ವಾರ್ಡ್ ನಂ. 46-ಯಚಾಮರಾಜೇಂದ್ರ ನಗರ, ಬೆಂಗಳೂರ (ಪಿಐಡಿ ನಂ. 97–1–140) ಷೆಡ್ಯೂಲ್ನಲ್ಲಿ ನಮೂದಿಸಿರುವ ಮತ್ತು ಇನ್ನುಮುಂದೆ **ಷೆಡ್ಯೂಲ್** ಪ್ರಾಪರ್ಟಿ ಎಂದು ಕರೆಯಲ್ಪಡುವ ಸಂಪೂರ್ಣ ಸ್ವತ್ತನ್ನು ಪಿ. ವಿಶ್ವನಾಥ ರೈ ಮತ್ತು ಸಂಧ್ಯಾ ವಿ. ರೈ (**ಮಾಲೀಕರು)** ಅವರಿಂದ ಕೊಂಡುಕೊಳ್ಳಲು

ಷೆಡ್ಯೂಲ್ ಸ್ವತ್ತಿನ ಮೇಲೆ ಅಥವಾ ಸ್ವತ್ತಿನ ಯಾವುದೆ ಭಾಗದ ಮೇಲೆ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳು ಹಕ್ಕು ಮಾಲೀಕತ್ವ, ಹಿತಾ ಸಕ್ತಿ ಅಥವಾ ಕ್ಲೈಮ್'ಗಳನ ಹೊಂದಿದ್ದಲ್ಲಿ ಸದರಿ ಮಾಲೀಕರುಗಳ ವಿರುದ್ಧ ಆಕ್ಷೇಪಣೆಗಳಿದ್ದಲ್ಲಿ ಅಥವಾ ಸದರಿ ಮಾಲೀಕರಿಂದ ನಮ್ಮ ಕಕ್ಷಿದಾರರ ಪರವಾಗಿ ಆಗುವ ವ್ಯವಹಾರದ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ಅಂತಹವರು ಸದರಿ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗಾಗಿ ತಮ್ಮ ಆಕ್ಷೇಪಣೆಯನ್ನು ದಾಖಲಾತಿಗಳ ಪುರಾವೆಯೊಡನೆ ಕೆಳ ಸಹಿದಾರರಿಗೆ ತಿಳಿಸ ತಕ್ಕದ್ದು ಇಲ್ಲದಿದ್ದರೆ ಷೆಡ್ಯೂಲ್ ಸ್ವತ್ತಿನ ಸಂಬಂಧ ಯಾವುದೇ ವ್ಯಕ್ತಿಯು ಯಾವುದೇ ಹಕ್ಕು, ಹಕ್ಕುಬಾಧ್ಯತೆ ಅಥವಾ ಆಸಕ್ತಿ ಹೊಂದಿರುವುದಿಲ್ಲವೆಂದು ತಿಳಿಯಲಾಗುವುದು ಮತ್ತು ಇದರಂತೆ ನಮ್ಮ ಕಕ್ಷಿದಾರರು ಈ ಸ್ವತ್ತಿನ ಮೇಲೆ ಇತರರ ಹಕ್ಕು ಇಲ್ಲವೆಂದು ಭಾವಿಸಿ ಷೆಡ್ಯೂಲ್ ಸ್ವತ್ತಿನ ಬಗ್ಗೆ ವ್ಯವಹರಿಸಲು

ಷೆಡ್ಯೂಲ್ ಆಸ್ತಿ: ಮುನಿಸಿಪಲ್ ನಂ. 140 ಆರ್.ಟಿ. ನಗರ ಒಂದನೇ ಬ್ಲಾಕ್, ವಾರ್ಡ್ ನಂ. 46-ಯಜಾಮರಾಜೇಂದ್ರ ನಗರ, ಬೆಂಗಳೂರು (ಪಿಐಡಿ ನಂ. 97-1-140)ರ (ಈ ಹಿಂದಿನ ಬಿಡಿಎ ನಿವೇಶನ ಸಂಖ್ಯೆ 140, ಒಂದನೇ ಬ್ಲಾಕ್, ಮಠದಹ ಬಡಾವಣೆ, ಬೆಂಗಳೂರು) ಪೂರ್ವದಿಂದ ಪಶ್ಚಿಮಕ್ಕೆ 24 ಮೀಟರ್ಗಳ ಮತ್ತು ಉತ್ತರದಿಂದ ದಕ್ಷಿಣಕ್ಕೆ: 15.24 ಮೀಟರ್ಗಳ ಅಳತೆಯ ಒಟ್ಟು 365.76 ಚ. ಮೀಟರ್ಗಳ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ 1,800 ಚ.ಅಡಿಗಳ ಕಟ್ಪಡವನ್ನೊಳಗೊಂಡ ಸಂಪೂರ್ಣ ಸ್ವತ್ತು. ಚಕ್ಕುಬಂದಿ:– ಪೂರ್ವಕ್ಕೆ: ರಸ್ತೆ, ಪಶ್ಚಿಮಕ್ಕೆ: ನಿವೇಶನ ನಂ. 153, ಉತ್ತರಕ್ಕೆ: ರಸ್ತೆ, ದಕ್ಷಿಣಕ್ಕೆ: ನಿವೇಶನ ನಂ. 141.

ಸಹಿ/- (ಆರ್. ಸುನೀತಾ), ವಕೀಲರ #101, 1ನೇ ಮಹಡಿ, ಎಂಬೆಸ್ಸಿ ಕ್ಲಾಸಿಕ್ #11 ವಿಠ್ವಲ್ ಮಲ್ಯ ರಸ್ತ

ದೂರವಾಣಿ: +91 80 40726600

ನೆಂದರೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ನನ್ನ ಕಕ್ಷಿದಾರರಾದ ಶ್ರೀ ಕೆ. ನವೀನ್ ನಾಯ್ಡು, ಶ್ರೀ ರಾಮಾಂಜುಲಗೋಣಿಗುಂಟ, ಶ್ರೀ ಎಮ್.ಆರ್ ವರುಣ್ ಕುಮಾರ್ ಅವರು ಈ ಕೆಳಗೆ ನಮೂದಿಸಿ -ರುವ ಸೃತ್ತಿಗೆ ಸಂಬಂದಿಸಿದಂತೆ ಎ) ದಿನಾಂಕ 08-02-2007 ರಂದು ಶ್ರೀ ಅಂಬರೀಶ್ ಮತ್ತು ಇತರರಿಂದ ಶ್ರೀ ಕೆ.ಎ ಮಂಜುನಾಥ್ ಅವರಿಗೆ ಕೃಷ್ಣರಾಜಪುರ ಉಪ ನೋಂದಾವಣಿ ಕಛೇರಿಯಲ್ಲಿ ಒಂದನೇ ಮಸ್ತಕದಲ್ಲಿ ಸಿಡಿ ಸಂಖ್ಯೆ KRID284ರಲ್ಲಿ KRI-1-324 56-2006-2007 ನೇ ಸಂಖ್ಯೆಯಾಗಿ ನೋಂದಾಯಿ ಸಿರುವ ದೊಡ್ಡನೆಕ್ಕುಂಡಿ ಗ್ರಾಮದಲ್ಲಿರುವ 0-07.01 ವಿಸ್ತೀರ್ಣದ 70ನೇ ಸರ್ವೆ ನಂಬರ್ ಸ್ವತ್ತಿನ ಆಸಲಿ ಕ್ರಯಪತ್ರ ಬಿ) ದಿನಾಂಕ 08-02-2007 ರಂದು ಶ್ರೀ ಆಂಬರೀಶ್ ಮತ್ತು ಇತರರಿಂದ ಶ್ರೀ ಎಮ್. ಅನಂತರಾಮನ್ ಅವರಿಗೆ ಕೃಷ್ಣರಾಜಮರ ಉಪ ನೋಂದಾವಣಿ ಕಛೇರಿಯಲ್ಲಿ ಒಂದನೇ ಮಸ್ತಕದಲ್ಲಿ ಸಿಡಿ ಸಂಖ್ಯೆ KRID284 ರಲ್ಲಿ KRI-1-32456-2006-2007, ನೇ ಸಂಖ್ಯೆಯಾಗಿ ನೋಂದಾಯಿಸಿರುವ ದೊಡ್ಡನೆಕ್ಕುಂಡಿ ಗ್ರಾಮದಲ್ಲಿರುವ 0-05.1/2 ವಿಸ್ತೀರ್ಣದ 70ನೇ ಸರ್ವೆ ನಂಬರ್ ಸ್ವತ್ತಿನ ಅಸಲಿ ಕ್ರಯಪತ್ರ ಕಳೆದುಕೊಂಡಿದ್ದು ಇದುವರೆವಿಗು ಪತ್ತೆ ಹಚ್ಚಲು ಸಾಧ್ಯವಾಗಿರುವುದಿಲ್ಲ. ಒಂದು ವೇಳೆಯಾರಿಗಾದರು ದೊರೆತಲ್ಲಿ ಶ್ರೀಮತಿ ಮಲ್ಲಿಕಾ, ವಕೀಲರು ಅಥವಾ ಕೆಳಗಿನ ವಿಳಾಸಕ್ಕೆ ಈ ಪ್ರಕಟಣೆಯ 8 ದಿನಗಳ ಒಳಗಾಗಿ ಮಾಹಿತಿ ನೀಡುವುದು

ಬೆಂಗಳೂರು ಮೂರ್ವ ತಾಲ್ಲೂಕು, ಕೆ. ಆರ್. ಮರಂ ಆಸ್ತಿಗೆ ಚಕ್ಕುಬಂದಿ ಪೂರ್ವಕ್ಕೆ : 30 ಅಡಿ ರಸ್ತೆ ಪಶ್ಚಿಮಕ್ಕೆ: ಸರ್ವೆ ನಂ. 70 ರ ಭಾಗ ಉತ್ತರಕ್ಕೆ: 30 ಅಡಿ ರಸ್ತೆ, ದಕ್ಷಿಣಕ್ಕೆ: ಖಾಸಗಿ ಸ್ವತ್ತು ಬೆಂಗಳೂರು ಪೂರ್ವ ತಾಲ್ಲೂಕು, ಕೆ. ಆರ್. ಮರಂ

ಪಶ್ಚಿಮಕ್ಕೆ: ಸರ್ವೆ ನಂ. 70 ರ ಭಾಗ ಉತ್ತರಕ್ಕೆ: 30 ಅಡಿ ರಸ್ತೆ, ದಕ್ಷಿಣಕ್ಕೆ: ಖಾಸಗಿ ಸ್ವತ್ತು ಮಲ್ಲಿಕಾ ವಕೀಲರು, ನಂದಿನಿ ಲೇ ಔಟ್, ಬೆಂಗಳೂರು-56009

ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದ

ಹೋಬಳಿ, ದೊಡ್ಡನೆಕ್ಕುಂಡಿ ಗ್ರಾಮದ ಸರ್ವೆ ನಂ. 70 ರ 0-07.01 ಗುಂಟೆ ವಿಸ್ತೀರ್ಣದ ಪರಿವರ್ತಿತ ಸ್ಥಿರ

ಹೋಬಳಿ, ದೊಡ್ಡನೆಕ್ನುಂಡಿ ಗ್ರಾಮದ ಸರ್ವೆ ನಂ.70ರ

0-05.1/2 ಗುಂಟೆ ವಿಸ್ತೀರ್ಣದ ಪರಿವರ್ತಿತ ಸ್ಥಿರ ಆಸ್ತಿಗೆ ಚಕ್ಕುಬಂದಿ ಪೂರ್ವಕ್ಕೆ : ಸರ್ವೆ ನಂ. 70 ರ ಭಾಗ #203, 2ನೇ ಮಹಡಿ, ಸರಸ್ವತಿಪುರಂ ಮುಖ್ಯರಸ್ತೆ,

(ಸಹಕಾರ ಇಲಾಖೆ)

ನಮೂನೆ–8 ನಿಯಮ17(2)ಡಿ ಇಪಿ ಸಂಖ್ಯೆ : ಕ.ರಾ.ಸೌ.ಸಂ.ಸ.ನಿ/ಸ.ಸಂ.ಸ.ನಿ/ವ.ಅ/1416/2021-22

ಸ್ಥಿರಾಸ್ತಿ ಬಹಿರಂಗ ಹರಾಜು ಪ್ರಕಟಣೆ

ಶ್ರೀ ವರುಣ್ ಸೌಹಾರ್ದ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಲಿ., ಹನುಮಂತನಗರ, ಬೆಂಗಳೂರು–19. ಸಹಕಾರಿಯಲ್ಲಿ ಸುಸ್ತಿದಾರರಾದ 1. ಶ್ರೀಮತಿ ವಿಜಯಲಕ್ಷ್ಮಿ, ವಾಸ ಸ್ಥಳ: ನಂ.42, ಕುಂಬಾರಹಳ್ಳಿ ಗ್ರಾಮ, ವಾಟರ್ಟ್ಯಾಂಕ್ ಹತ್ತಿರ, ಚಿಕ್ಕ ಬಾಣವಾರ ಅಂಚೆ, ಹೆಸರಘಟ್ಟ ಮುಖ್ಯರಸ್ತೆ, ಬೆಂಗಳೂರು. 2. ಶ್ರೀಮತಿ ಅನುರಾಧ old W/o ಶ್ರೀ ಗಂಗಹನುಮಯ್ಯ ಇವರುಗಳಿಂದ ಬಾಕಿಯಾಗಿರುವ ದಿನಾಂಕ: 04.09.2023ಕ್ಕೆ ಒಟ್ಟು ರೂ.26,75,928/– ರೂಪಾಯಿಗಳ ಸಂದಾಯದ ಬಗ್ಗೆ ಈ ಕೆಳಗೆ ನಮೂದಿಸಲಾದ ಸ್ಥಿರ ಸ್ವತ್ತುಗಳ ಜಪ್ತಿಯನ್ನು 2024ನೇ ಇಸವಿ ಮಾರ್ಚ್ ತಿಂಗಳ 15ನೇ ದಿನಾಂಕ ಶುಕ್ರವಾರದಂದು ಬಹಿರಂಗ ಹರಾಜು ಮೂಲಕವಾಗಿ ಅಥವಾ ಹರಾಜನ್ನು ಮುಂದೂಡಲಾದ ದಿನಾಂಕ ದಂದು ಸ್ಥಿರ ಸ್ವತ್ತುಗಳು ಇರುವ ಗ್ರಾಮದಲ್ಲಿ ಬಹಿರಂಗ ಹರಾಜನ್ನು ಮಾಡಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ. ಸದರಿ ಹರಾಜು ಹಗಲು 11–00 ಗೆಂಟೆಗೆ ಪ್ರಾರಂಭವಾಗಿ ಅತ್ಯದಿಕ ಬಿಡ್ ಕೊಗುವುವವರಿಗೆ ಸ್ವತ್ತನ್ನು ಮೂರು **ಸಲಕ್ಕಾಗಿ ಖಾಯಂ** ಮಾಡಿ ಕೊಡಲಾಗುವುದು.

 ಬಿಡ್ಡುದಾರರು ಹರಾಜಿನ ಮೊಬಲಗಿನ ಪೈಕಿ ಅದರ ಶೇಕಡಾ 25%ಕ್ಕೆ ಸಮನಾದ ಮೊಬಲಗನ್ನು ಹರಾಜಿನ ಸಮಯದಲ್ಲಿ ಠೇವಣಿ ಇಡತಕ್ಕದ್ದು ಮತ್ತು ಬಿಡ್ಡು ಹಣದ ಉಳಿದ ಮೊಬಲಗನ್ನು ಮಾರಾಟದ ದಿನಾಂಕದಿಂದ 45 ದಿವಸಗಳೊಳಗಾಗಿ ಸಂದಾಯ ಮಾಡಲು ತಪ್ಪಿದರೆ ಅವರು ಇಟ್ಟಿದ್ದ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಗುರಿಯಾಗಿರತಕ್ಕದ್ದು

ಮೇಲೆ ಹೇಳಿದ ಪ್ರಕಾರ ನಿಗದಿತ ಸಮಯದೊಳಗೆ ಹಣವನ್ನು ಠೇವಣಿ ಇಡ್ಡದಿದ್ದರೆ ಅಥವಾ ಅಂಥ ಪ್ರಕಾರ ಮೊಬಲಗಿನ ಪೈಕಿ ಉಳಿದ ಮೊಬಲಗನ್ನು ಸಂದಾಯ ಮಾಡದಿದ್ದರೆ ಪ್ರಥಮ ಬಿಡ್ಡುದಾರನ ಸಂಬಂಧದಲ್ಲಿ ಆದ ವೆಚ್ಚ ಅಥವಾ ನಷ್ಟ ಒಳಗೊಂಡಂತೆ, ಆ ಸ್ವತ್ತಿನ ಮರು ಮಾರಾಟಕ್ಕಾಗಿ ಹೊಸ ಅಸೂಚನೆಯನ್ನು ಪ್ರಕಟಿಸಿದ ನಂತರ ಭೂಮಿಗಳನ್ನು ಪುನಃ ಮಾರಾಟ ಮಾಡಲಾಗುವುದು

ಮಾರಾಟದ ಕಾಲದಲ್ಲಿ ಬಿಡ್ಡು ಮಾಡುವವರು ತಾವು ತಮ್ಮ ಪರವಾಗಿಯೇ ಬಿಡ್ಡು ಮಾಡುತ್ತಾರೋ ಅಥವಾ ಅನ್ಯ ವ್ಯಕ್ತಿಯ ಪರವಾಗಿ ಬಿಡ್ಡು ಮಾಡುತ್ತಾರೋ ಎಂಬುದನ್ನು ತಿಳಿಸಬೇಕೆಂದು ಕೋರಬಹುದು. ಅನ್ಯ ವ್ಯಕ್ತಿಯ ಪರವಾಗಿ ಬಿಡ್ಡು ಮಾಡುವ ಪಕ್ಷದಲ್ಲಿ ಬಿಡ್ಡುದಾರರು ಆ ಅನ್ಯ ವ್ಯಕ್ತಿಯು ಸ್ವತಃ ಸಹಿ ಮಾಡಿದ ಅಧಿಕಾರ ಪತ್ರವನ್ನು ಹಾಜರು ಮಾಡುವಂತೆ ಕೋರಬಹುದು. ಈ ಪ್ರಕಾರ ಹಾಜರುಪಡಿಸದೇ ಇದ್ದರೆ ಅವರ ಬಿಡ್ಡನ್ನು ತಿರಸ್ಕರಿಸಬಹುದು. ಸುಸ್ತಿದಾರನಾಗಲೀ ಅಥವಾ ಅವರ ಪರವಾಗಿ ಯಾವೊಬ್ಬ ಏಜಂಟನಾಗಲೀ ಅಥವಾ ಜಪ್ತಿ ಮಾಡಲಾದ ಸ್ವತ್ತುಗಳ ಸಂಬಂಧದಲ್ಲಿ ಹಿತಾಸಕ್ತಿಯುಳ್ಳ ಕ್ಷೇಮುದಾರನಾಗಲಿ ಅಥವಾ

ಯಾರೊಬ್ಬರು ಬಡ್ಡಿ ಮತ್ತು ಇತರ ಖರ್ಚುಗಳ ಸಹಿತ ಪೂರಾ ಮೊಬಲಗನ್ನು ಸಂದಾಯ ಮಾಡಿದರೆ ಹರಾಜನ್ನು ನಿಲ್ಲಿಸತಕ್ಕದ್ದು. ಪರಂತು ಹಾಗೆ ಸಂದಾಯಮಾಡುವುದು ಹರಾಜು ಮಾಡಲು ನಿಗದಿಪಡಿಸಿದ ದಿನಾಂಕದ ಹಿಂದಿನ ದಿನದ ಸೂರ್ಕ್ಯಾಸ್ತಕ್ಕೆ ಮುಂಚೆಯಾಗಿರತಕ್ಕದ್ದು. ಹರಾಜು ಉಪ ವಿಭಾಗೀಯ ಸಹಕಾರಿಯ ರಿಜಿಸ್ಟ್ರಾರರು ಅದನ್ನು ಖಾಯಂ ಮಾಡುವವರಗೆ ಖಾಯಂ ಆಗತಕ್ಕದ್ದಲ್ಲ. ಮಾರಾಟವು ಮುಕ್ತಾಯವಾದ ನಂತರ ಅದರ ಮೇಲಿನ ಸ್ಟಾಂಪು ಶುಲ್ಕವನ್ನು ಪಾವತಿ ಮಾಡಿದಲ್ಲಿ ಸದರಿ ಉಪ ವಿಭಾಗದ ಸಹಾಯಕ ರಿಜಿಸ್ಟ್ರಾರನ್ನು ಸಹಿ ಹಾಗೂ ಮೊಹರು ಹಾಕಿರುವ ಮಾರಾಟದ ಪ್ರಮಾಣ ಪತ್ರವನ್ನು ಅವನಿಗೆ ನೀಡತಕ್ಕದ್ದು.

ಭೂಮಿಗಳ ವಿವರಣೆಯಲ್ಲಿ ಅಥವಾ ಅವುಗಳ ಅಂದಾಜು ವಿಸ್ತೀರ್ಣ ವಿಷಯದಲ್ಲಿ ತಪ್ಪುಗಳೇನಾದರು ಇದ್ದಲ್ಲಿ ಅವುಗಳ ಬಗ್ಗೆ ಸರ್ಕಾರವು ಜವಬ್ದಾರಿಯಾಗಿರುವುದಿಲ್ಲ ಎಂಬುದನ್ನು

ಗಮನಿಸಬೀಕು.				
ತಾಲ್ಲೊಕು ಮತ್ತು ಗ್ರಾಮ	ಸುಸ್ತಿದಾರನ ಹೆಸರು	ಸುಸ್ತಿದಾರನಿಗೆ ಸೇರಿದ ಸ್ಥಿರ ಸ್ವತ್ತುಗಳ ವಿವರ ಭೂಮಿಯ ಸ.ನಂ ಮತ್ತು ಅಂದಾಜು ವಿಸ್ತೀರ್ಣ	ತೀರ್ಪು ಮೊಬಲಗು	ಸ್ವತ್ತುಗಳ ಮೇಲೆ ಯಾವುದಾರರು ಋಣಗಳು ಇದ್ದ ಪಕ್ಷಕ್ಕೆ ಅವುಗಳ ವಿವರ
1	2	3	4	5
ವಾಸ ಸ್ಥಳ: ನಂ. 42, ಕುಂಬಾರಹಳ್ಳಿ ಗ್ರಾಮ, ವಾಟರ್ ಟ್ಯಾಂಕ್ ಹತ್ತಿರ, ಚಿಕ್ಕ ಬಾಣವಾರ ಅಂಚೆ, ಹೆಸರಘಟ್ಟ ಮುಖ್ಯರಸ್ತೆ, ಬೆಂಗಳೂರು.	ಶ್ರೀಮತಿ ವಿಜಯಲಕ್ಷ್ಮಿ	នី៨.០.២	ರೂ. 19,33,855/–	ಸಹಕಾರಿಯ ಸಾಲದ ಋಣಭಾರ ಇರುತ್ತದೆ.

ಷರಾ :- ಈ ನೋಟೀಸನ್ನು ಮಾರಾಟದ ಮೂವತ್ತು ದಿನಗಳ ಮುಂಚಿತವಾಗಿಯಾದರು ಸಹಾಯಕ ರಿಜಿಸ್ಟಾರುರವರ ಕಛೇರಿಯಲ್ಲಿ ತಾಲ್ಲೋಕು ಕಛೇರಿಯಲ್ಲಿ ಸೂಚನಾ ಫಲಕದಲ್ಲಿ ಪ್ರಕಟಿಸಿ ಮತ್ತು ಮಾರಾಟದ ದಿನಾಂಕಕ್ಕೆ ಮುಂಚೆ ನಿರಂತರ ಮೂರು ದಿನಗಳು ಸದರೀ ಗ್ರಾಮಾದಲ್ಲಿ ಡಂಗೂರ ಸಾರುವ ಮೂಲಕ ಪ್ರಕಟಿಸತಕ್ಕದ್ದು. ಸ್ಥಳ : ಬೆಂಗಳೂರು ಸಹಿ/- (ಪ್ರೇಮಾನಂದ ಜ.ಪಿ.) ವಸೂಲಾತಿ ಅಧಿಕಾರಿಗಳು (ನಿ-441)

ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕ.ರಾ.ಸೌ.ಸಂ.ಸ.ನಿ., ಬೆಂಗಳೂರು.